

ತರ್ಪಣಂ :-

(ಏಕಾದಶಿ ಯಂದು ಈ ತರ್ಪಣವನ್ನು ಕೊಡಬಾರದು.)

“ಓಂ ವಿಷ್ಣುಂ ತರ್ಪಯಾಮಿ ” ಎಂದು ಒಂದೇ ತರ್ಪಣವನ್ನು ಕೊಡುವುದು)

ಓಂ ಧಾತಾರಂ ತರ್ಪಯಾಮಿ	ಓಂ ಇಂದ್ರಂ ತರ್ಪಯಾಮಿ
ಓಂ ಅರ್ಯಮಣಂ ತರ್ಪಯಾಮಿ	ಓಂ ವಿವಸ್ವತಂ ತರ್ಪಯಾಮಿ
ಓಂ ಮಿತ್ರಂ ತರ್ಪಯಾಮಿ	ಓಂ ಪೂಷಣಂ ತರ್ಪಯಾಮಿ
ಓಂ ವರುಣಂ ತರ್ಪಯಾಮಿ	ಓಂ ತ್ವಷ್ಟಾರಂ ತರ್ಪಯಾಮಿ
ಓಂ ಅಶುಂ ತರ್ಪಯಾಮಿ	ಓಂ ಪರ್ಜನ್ಯಂ ತರ್ಪಯಾಮಿ
ಓಂ ಭಗಂ ತರ್ಪಯಾಮಿ	ಓಂ ವಿಷ್ಣುಂ ತರ್ಪಯಾಮಿ

ಸೂರ್ಯೋಪಸ್ಥಾನ :-

ಓಂ ಉದ್ಯುತ್ಯಂ ಜಾತವೇದಸಮಿತಿ -ತ್ರಯೋದರ್ಶಸ್ಯ- ಸೂಕ್ತಸ್ಯ- ಕಣ್ವಪುತ್ರಃ-ಪ್ರಸ್ಯಣ್ಣ ಋಷಿಃ | ಸೂರ್ಯೋದೇವತಾ | ನವಾದ್ಯಾ ಗಾಯತ್ರೀ ಭಂದಃ | ಅಂತ್ಯಾ ಚತುಸ್ತೋ ಅನುಷ್ಠುಭಃ || ಉದ್ವಯಂ ತಮಸಸ್ಪರಿ ಇತಿ ಚತುಸ್ತೋ ಅನುಷ್ಠುಪ್ | ಉದ್ಯುತ್ಯೇತಿ ತೃಚೋ ರೋಗಘ್ನಃ | ಉಪನಿಷದಂತ್ಯರ್ಥರಶೋದ್ವಿಷನ್ನಾಶನಃ | ಚಿತ್ರಂ ದೇವಾನಾಮಿತಿ ಷಳಚಸ್ಯ ಸೂಕ್ತಸ್ಯ ಆಂಗೀರಸಃ ಕುತ್ಸ ಋಷಿಃ | ಸೂರ್ಯೋದೇವತಾ | ತ್ರಿಷ್ಠುಪ್ ಭಂದಃ | ಸೂರ್ಯೋಪಸ್ಥಾನೇ ವಿನಿಯೋಗಃ ||

“ಉದ್ಯುತ್ಯಂ ಜಾತವೇದಸಂ” ಎಂಬುವುದನ್ನು ಮೊದಲುಮಾಡಿಕೊಂಡು, ಇರುವ ಹದಿಮೂರುಋಕ್‌ಗಳಿಗೆ ಕಣ್ವಪುತ್ರನಾದಂಥಾ ಪ್ರಸ್ಯಣ್ಣನಾಮಕಋಷಿಯು. ಸೂರ್ಯನಾಮಕ ಜ್ಞಾನಿಗಮ್ಯನಾದ ಪರಮಾತ್ಮನು ದೇವತಾ | ಪ್ರಥಮ 9ಋಕ್‌ಗಳು ಗಾಯತ್ರೀ ಭಂದಸ್ಸುಳ್ಳದ್ದು (ಗಾಯತ್ರೀ ಎಂದರೆ 24 ಅಕ್ಷರೋಪೇತವಾದದ್ದು) ‘ಉದ್ವಯಂತಮಸಸ್ಪರಿ’ ಎಂಬುವ 10ನೇಋಕ್‌ನಿಂದ ‘ಉದಗಾದಯಮಾದಿತ್ಯೋ’ ಎಂಬುವ 13ನೇಋಕ್‌ವರೆವಿಗೂ ಅನುಷ್ಠುಪ್ ಭಂದಸ್ಸುಳ್ಳದ್ದು . ಈ ನಾಲ್ಕರಷ್ಟೆ ‘ಉದ್ಯುತ್ಯಮಿತ್ರಮಹ’ ಎಂಬುವ ದ್ವಿತೀಯಋಕ್‌ನಿಂದ ಮೊದಲುಮಾಡಿ 3ಋಕ್‌ಗಳು ರೋಗನಾಶಕವಾದವುಗಳು; ನಾಲ್ಕನೇ ಋಕ್ ಅರ್ಧಭಾಗದ್ದಾರಾ ಶತ್ಯನಾಶಕವಾದದ್ದು; (10-11-12 ರೋಗನಾಶಕ, 13 ಶತ್ಯನಾಶಕವಂದರ್ಥ); ‘ಚಿತ್ರಂ ದೇವಾನಾಂ’ ಮೊದಲು ಮಾಡಿ 6ಋಕ್ ಗಳವರೆವಿಗೆ ಆಂಗೀರಸಪುತ್ರನಾದ ಕುತ್ಸನಾಮಕನು ಋಷಿಯು. ಜ್ಞಾನಿಗಳಿಗೆ ಮೋಕ್ಷಪ್ರದನಾದ ಸೂರ್ಯನು ದೇವತೆ; ತ್ರಿಷ್ಠುಪ್ ಭಂದಸ್ಸುಳ್ಳವು. ಇಂಥಾ ಋಕ್‌ಗಳ ದ್ವಾರಾ ಪರಮಾತ್ಮನನ್ನು ಉಪಾಸನೆ ಮಾಡುತ್ತೇನೆಂದು ಅರ್ಥ.

ಈ ಪ್ರಕಾರ ಪ್ರತಿಯುಕ್‌ಗೂ ಋಷಿಭಂದಸ್ಸು ಮೊದಲಾದವು ಯಾಕೆ ಹೇಳಬೇಕು?

ಸರ್ವಮಂತ್ರಗಳಿಗೂ ಋಕ್‌ಗಳಿಗೂ ಋಷಿದೇವತಾ ಭಂದಸ್ಸುಗಳು ಪಠನಮಾಡುವುದು ಋಕ್‌ಶಾಖಿಗಳಿಗೆ ಅತ್ಯಾವಶ್ಯಕ. ಅವಿಲ್ಲದೇ ಮಂತ್ರಜಪ ನಿರರ್ಥಕವಾದದ್ದು. ಇದಕ್ಕೆ ಪ್ರಮಾಣವೇನೆಂದರೆ, ಪ್ರಪಂಚಸಾರದಲ್ಲಿ:-

“ಆರ್ಷಂಭಂದೋದೈವತಂ ಚ ವಿನಿಯೋಗಸ್ತಥೈವ ಚ | ವೇದಿತವ್ಯಂ ಪ್ರಯತ್ನೇನ ಬ್ರಾಹ್ಮಣೇನ ವಿಪಶ್ಚಿತಾ ||” ಎಂದು ಹೇಳುತ್ತದೆ.

ಶ್ರೀ ಹನುಮದ್ವೀಮಸುಮದ್ವಹಂಸಾಂತರ್ಯಾಮಿನ್ || ಹರಿಃ || ಓಂ || **ಉದ್ಯುತ್ಯಂ ಜಾತವೇದಸಂ ದೇವಂ ವಹಂತಿ ಕೇತವಃ |**

ದೃಶೇ ವಿಶ್ವಾಯ ಸೂರ್ಯಮ್ || 1 ||

ಮಂತ್ರಾರ್ಥ:- ಸೂರ್ಯನ ಪಠ:- ಕೇತವಃ=ಕಿರಣರೂಪಗಳಾದ ಪತಾಕೆಗಳು; ಅಥವಾ ಸೂರ್ಯನಕಿರಣಗಳು ; ಸೂರ್ಯಂ= ಆದಿತ್ಯನ; ಉದ್ವಹಂತಿ= ಊರ್ಧ್ವಭಾಗದಲ್ಲಿ ವಹಿಸುತ್ತವೆ (ಯಾಕೆಂದರೆ); ವಿಶ್ವಾಯ=ಸಮಸ್ತಪ್ರಪಂಚಕ್ಕೋಸ್ಕರ; ದೃಶೇ= ನೋಡಲಿಕ್ಕೆ ; (ಯಾವಪ್ರಕಾರ ಸಮಸ್ತಜನರು ಸೂರ್ಯನನ್ನು ನೋಡುತ್ತಾರೋ ಅದೇ ಪ್ರಕಾರವಾಗಿ ಊರ್ಧ್ವಭಾಗದಲ್ಲಿ ಆತ ತನ್ನ ಕಿರಣಗಳನ್ನು ಧಾರಣಮಾಡಿದ್ದಾನೆಂದು ಅಭಿಪ್ರಾಯ) | (ಸೂರ್ಯನು ಎಂಥಾವನೆಂದರೆ) ತ್ಯಂ=ಪ್ರಸಿದ್ಧನಾದವ; ಜಾತವೇದಸಂ=ಉತ್ಪನ್ನರಾದ ಪ್ರಾಣಿಗಳನ್ನೇ ತೋರಿಸತಕ್ಕವ ಅಥವಾ ಜ್ಞಾನಿ ಆದವ ; ದೇವಂ= ಪ್ರಕಾಶರೂಪನಾದವ; (ಇಂಥಾ ಸೂರ್ಯನ ಊರ್ಧ್ವಭಾಗದಲ್ಲಿ ವಹಿಸುತ್ತವೆ ಎಂದು ಮೇಲಕ್ಕೆ ಅನ್ವಯ.)

ಪರಮಾತ್ಮನ ಪರ:- ಉತ್= ಉತ್ಕೃಷ್ಟನಾದ ; ತ್ಯಂ=ತತತ್ವಾತ್ ತ್ ಯತಿ ಯಃ ಯಾ ಪ್ರಾಪಣೇ ಎಂಬುವ ಧಾತುರೂಪಗಳಿಂದ ಸರ್ವ ಪ್ರಪಂಚ ದಲ್ಲಿಯೂ ವ್ಯಾಪ್ತನಾದ; ಜಾತವೇದಸಂ=ಸಮಸ್ತವೇದಗಳನ್ನು ತಿಳಿದವನಾದ ಅಥವಾ ವೇದವಿಭಾಗಗೋ ಯಸ್ಮಾತ್ ಸಃ ಜಾತವೇದಾಃ ಎಂಬುವ ಪ್ರಮಾಣದಿಂದ ವೇದವಿಭಾಗವನ್ನು ಮಾಡಿದವ ಅಥವಾ ಬ್ರಹ್ಮಾದಿವೇದತೆಗಳಿಗೆ ಉತ್ಪಾದಕನಾದವ ಅಥವಾ ವಿಡ್ ಜ್ಞಾನಂ ಎಂಬುವ ಧಾತ್ವರ್ಥ ದ್ವಾರಾ ವಿಶಿಷ್ಟಜ್ಞಾನ ಉಳ್ಳವ ಅಥವಾ ವಿದುರ್ಲಾಭೇ ಎಂಬುವ ಧಾತ್ವರ್ಥದ್ವಾರಾ ಮೋಕ್ಷಾದಿ ಪುರುಷಾರ್ಥಗಳನ್ನು ಕೊಡತಕ್ಕವ; (ಇಂಥಾ) ದೇವಂ=ಕ್ರೀಡಾದಿಗುಣವಿಶಿಷ್ಟನಾದವನನ್ನೇ, ಬ್ರಹ್ಮಾದಿಗಳಿಂದ ಸ್ತುತನಾದವನನ್ನೇ, ಅಥವಾ ಆನಂದಪೂರ್ಣನಾದವನನ್ನೇ, ಅಥವಾ ಜ್ಞಾನ-ಪೂರ್ಣನಾದವನನ್ನೇ, ಅಥವಾ ಪ್ರಕಾಶಮಾನನಾದವನನ್ನೇ; 'ದಿವು ಕ್ರೀಡಾ, ವಿಜಿಗೀಷಾ, ವ್ಯವಹಾರ, ಸ್ತುತಿ, ಮೋದ, ಮದ, ಸ್ವಪ್ನ, ಕಾಂತಿ, ಗತಿಷು ಎಂದು ಧಾತ್ವರ್ಥ ಹೇಳುತ್ತಾದ್ದರಿಂದ) (ಇಂಥಾ) ಸೂರ್ಯಂ=(ಸೂರಿಭಿಃ ಪ್ರಾಪ್ಯಂ) ಜ್ಞಾನಿಗಳಿಂದ ಹೊಂದತಕ್ಕ ಅಥವಾ ಸುಷ್ಪು ರಮಣೀಯಂ ವಿಶೇಷಾಕಾರವಾಗಿ ಮನೋಹರನಾದ ಅಥವಾ (ಸೂರಾನೋಕ್ಷಂ ಪ್ರಾಪಯಿತಾರಂ) ದೇವತೆಗಳಿಗೆ ಅಥವಾ ಜ್ಞಾನಿಗಳಿಗೆ ಮೋಕ್ಷ ಕೊಡತಕ್ಕ ಸೂರ್ಯಶಬ್ದವಾಚ್ಯನಾದ ಪರಮಾತ್ಮನನ್ನು ; ವಿಶ್ವಾಯ= ಈ ಸಮಸ್ತ ಪ್ರಪಂಚಕ್ಕೋಸ್ಕರ; ದೃಶೇ=ದರ್ಶನಾರ್ಥವಾಗಿ; ಕೇತವಃ= ಜ್ಞಾನಿಗಳು; ಉದ್ಯಹಂತಿ=ಧ್ಯಾನಮಾಡುತ್ತಾರೆ; ಅಂದರೆ ಸಕಲ ಶಾಸ್ತ್ರೋದ್ಧಾರಕನಾದ ಭಗವಂತನನ್ನು ಜ್ಞಾನಿಗಳಾದವರು ಜ್ಞಾನಚಕ್ಷುಸ್ಸಿನಿಂದ ತಮ್ಮ ಹೃದಯಗಳಲ್ಲಿ ಧ್ಯಾನಮಾಡುತ್ತಾರೆ ಎಂದು ಅಭಿಪ್ರಾಯ.

ಉದುತ್ಯಂ ಎಂದು ಪ್ರಾರಂಭಮಾಡುವುದಕ್ಕೆ ಮುಂಚೆ ಓಂಕಾರ ಯಾಕೆ ಉಚ್ಚಾರ ಮಾಡಬೇಕು?

ಪ್ರತಿಮಂತ್ರಕ್ಕೆ ಆದ್ಯಂತಗಳಲ್ಲಿ ಓಂಕಾರ ಇದ್ದೇ ಇರಬೇಕು. ನಾವು ಆ ಓಂಕಾರವನ್ನು ಹೇಳಲೇ ಬೇಕು. ಹಾಗೆ ಅನ್ನದಿದ್ದರೆ ಪ್ರತ್ಯವಾಯವಿದೆ. ಇದಕ್ಕೆ ಪ್ರಮಾಣವೇನೆಂದರೆ, ಭಾಗವತತಂತ್ರದಲ್ಲಿ:-

“ ಓಂಕಾರಮುಚ್ಚರೇನ್ಮಂತ್ರೀಮಂತ್ರಸ್ಯಾದ್ಯಂತಯೋರತಃ | ಸ್ರವತ್ಯನೋಂಕೃತಂ ಬ್ರಹ್ಮ ಪರಸ್ತಾಚ್ಯವಿಶೀರ್ಯತೇ || ತಸ್ಮಾದಾದ್ಯಂತಯೋ-ರ್ಮಂತ್ರೀ ಮಂತ್ರಸ್ಯೋಂಕಾರಮುಚ್ಚರೇತ್ ||” ಎಂದು ಪ್ರಮಾಣವಿದೆ.

ಅಪತ್ಯೇ ತಾಯವೋ ಯಥಾ ನಕ್ಷತ್ರಾಯಂತ್ಯಕ್ತುಭಿಃ | ಸೂರಾಯ ವಿಶ್ವಚಕ್ಷಸೇ || 2 ||

ಸೂರ್ಯನ ಪರ:- ತ್ಯೇ=ಪ್ರಸಿದ್ಧರಾದ; ತಾಯವಃ=ಕಳ್ಳರು; ಯಥಾ=ಹೇಗೆ ; ನಕ್ಷತ್ರಾಃ=ದೇವಗೃಹರೂಪರಾದ ನಕ್ಷತ್ರಗಳು (ದೇವಗೃಹಾವೈ ನಕ್ಷತ್ರಾಣಿ' ಎಂದು ಶ್ರುತಿಪ್ರಮಾಣವಿದೆ) ತಥಾ=ಅದೇ ಪ್ರಕಾರವಾಗಿ ನಕ್ಷತ್ರಗಳು ; ಅಕ್ತುಭಿಃ=ರಾತ್ರಿಯಿಂದಲೇ ಕೂಡಾ; ವಿಶ್ವಚಕ್ಷಸೇ=ಸಮಸ್ತ ಪ್ರಪಂಚಕ್ಕೆ ಪ್ರಕಾಶಕನಾದ; ಸೂರಾಯ=ಸೂರ್ಯನ ಆಗಮನವನ್ನು ನೋಡಿ ; ಅಪಯಂತಿ=ನೋಡುತ್ತವೆ ಎನಲಾಗಿ ಪಲಾಯನ ಮಾಡುತ್ತವೆ.

ಪರಮಾತ್ಮನ ಪರ:- ಯಥಾ=ಹೇಗೆ; ನಕ್ಷತ್ರಾಃ=ಕ್ಷತಾತ್ ತ್ರಾತೀತಿ ಕ್ಷತ್ರಃ ಎಂಬುವ ವ್ಯುತ್ಪತ್ತಿದ್ವಾರಾ ಕ್ಷತ್ರಶಬ್ದಕ್ಕೆ ಪುತ್ರರೆಂದು ಅರ್ಥ. ನಕ್ಷತ್ರಾಃ ಎಂದರೆ ಸಂಸಾರಭಯಪರಿಹಾರದ್ವಾರಾ ಮೋಕ್ಷಾದಿ ಪ್ರಾಪಕಪುತ್ರರಹಿತರಾದ ಜನರು; ಅಪತ್ಯೇ=ಅಪತ್ಯಾರ್ಥವೆಂದರೆ ಪುತ್ರಾರ್ಥವಾಗಿ ಯಜ್ಞಗಳ ದ್ವಾರಾ ಪರಮಾತ್ಮನನ್ನು ಭಜನೆ ಮಾಡುತ್ತಾರೋ ; ತಥಾ=ಅದೇ ಪ್ರಕಾರವಾಗಿ; ನಕ್ಷತ್ರಾಃ=ರಕ್ಷಕರಹಿತರಾದವರು ಅಥವಾ ಕ್ಷ್ಮಾ ಗತಿನಿವಾಸಯೋಃ ಎಂಬುವ ಧಾತ್ವರ್ಥದ್ವಾರಾ ಜ್ಞಾನವನ್ನು ಕೊಟ್ಟು ರಕ್ಷಣಮಾಡತಕ್ಕಿಲ್ಲದವರು; ತೇ= ಪ್ರಸಿದ್ಧರಾದ; ಅಯವಃ=ಅಯಪಯಗತೌ ಎಂಬುವ ಧಾತ್ವರ್ಥದ್ವಾರಾ ಜ್ಞಾನಿಗಳು; ಅಕ್ತುಭಿಃ=ಅದಭಕ್ಷಣೆಯೆಂಬುವ ಧಾತ್ವರ್ಥದ್ವಾರಾ ಮೋಕ್ಷಾನಂದಾನುಭವವನ್ನು ಅಪೇಕ್ಷಿಸತಕ್ಕವರು; ಸೂರಾಯ= ಸುಷ್ಪು ರಮಣೀಯನಾದ; ವಿಶ್ವಚಕ್ಷಸೇ= ಪರಮಾತ್ಮನಿಗೆ ವಿಶ್ವಚಕ್ಷಸ್ಸು ಎಂದು ಶ್ರುತಿಪ್ರಮಾಣವಿದೆಯಾದುದರಿಂದ ಪರಿಪೂರ್ಣಜ್ಞಾನಿಯಾದ ಪಾಪನಾಶಕನಾದ ಪರಮಾತ್ಮನಿಗೋಸ್ಕರ ಯಜ್ಞಾದಿಸಾಧನಗಳನ್ನು ಮಾಡಿ; ಯಂತಿ= ಯಾ ಪ್ರಾಪಣೇ ಎಂಬುವ ಧಾತ್ವರ್ಥಾನುಸಾರವಾಗಿ ಹೋಗುತ್ತವೆ. ಎಂದರೆ, ಯಾವಪ್ರಕಾರವಾಗಿ ಲೋಕದಲ್ಲಿ ಪುತ್ರರಹಿತರು ಪುತ್ರಪ್ರಾಪ್ತರ್ಥವಾಗಿ ಪರಮಾತ್ಮನನ್ನು ಭಜನೆ ಮಾಡುತ್ತಾರೋ ಅದೇ ಪ್ರಕಾರ ಮೋಕ್ಷದಲ್ಲಿ ಜ್ಞಾನಾನಂದಾನುಭವ, ಮೋಕ್ಷಫಲ ಅನುಭವಮಾಡಲು ಕೋರುವವರು ಯಜ್ಞಾದಿ ಸಾಧನಗಳಿಂದ ಪರಮಾತ್ಮನನ್ನು ಭಜನೆ ಮಾಡುತ್ತಾರೆಂದು ಅರ್ಥ ||

ಅದೈಶ್ರಮಸ್ಯ ಕೇತವೋ ವಿರಶ್ವಯೋ ಜನಾಂ ಅನು | ಭ್ರಾಜಂತೋ ಅಗ್ನಯೋ ಯಥಾ || 3 ||

ಸೂರ್ಯನ ಪರ:- ಭ್ರಾಜಂತಃ= ಪ್ರಕಾಶಮಾನವಾಗಿರುವ; ಅಗ್ನಯಃ=ಅಗ್ನಿಗಳು; ಯಥಾ=ಹೇಗೋ; ತಥಾ= ಹಾಗೆ; ಅಸ್ಯ= ಈ ಸೂರ್ಯನ; ಕೇತವಃ=ಸೂರ್ಯಾಗಮನದ್ಯೋತಕವಾದ; ರಶ್ಮಯಃ=ಕಿರಣಗಳು; ಜನಾಂ=ಸಮಸ್ತಪ್ರಾಣಿಗಳನ್ನು; ಅನು=ಕ್ರಮೇಣಾ; ವ್ಯದೃಶಂ=ತೋರಿಸುತ್ತವೆ

ಎಂದರೆ, ಈ ಸೂರ್ಯಕಿರಣಗಳು ಸಮಸ್ತಪ್ರಪಂಚವನ್ನೇ ಪ್ರಕಾಶಮಾಡುತ್ತವೆ ಎಂದು ಅರ್ಥ.

ಪರಮಾತ್ಮನ ಪರ:- ವಿರಶ್ವಯಃ=ವಿಶಿಷ್ಟಜ್ಞಾನರಹಿತರು; ಕೇತವಃ=ಜ್ಞಾನಿಗಳಲ್ಲಿ; ಅಗ್ನಯಃ=ಆಹವನೀಯಾದಿ ಅಗ್ನಿಗಳಲ್ಲಿ; ಯಥಾ=ಹೇಗೋ; ತಥಾ=ಹಾಗೆ; ಭ್ರಾಜಂತಃ=ದೇದೀಪ್ಯಮಾನರಾದ; ಜನಾನ್=ಭಗವದುಪಾಸಕ ಜನರುಗಳನ್ನೇ; ಅದೃಶ್ಯಂ=ವಾಚ್ಯನೋ ಅಗೋಚರನಾದ; ಅಸ್ಯ=ಅಕಾರಶಬ್ದವಾಚ್ಯನಾದ ಭಗವಂತನ ರೂಪವನ್ನು; ಅನು=ಯೋಗ್ಯತಾನುಸಾರವಾಗಿ; ಯಂತಿ=ಹೊಂದುತ್ತಾರೋ; ಅಜ್ಞಾನಿಗಳಿಂದ ಕಾಣಬರದೇ ಭಗವದುಪಾಸನಾವನ್ನು ಮಾಡಿ ಭಗವದಪರೋಕ್ಷವನ್ನು ಹೊಂದಿದವರಿಂದಲೇನೇ, ಭಗವಂತನು ನೋಡಲ್ಪಟ್ಟು ಆ ಪ್ರಕಾರ ಅಪರೋಕ್ಷ ಹೊಂದಿದವರು ಮೋಕ್ಷವನ್ನು ಹೊಂದುತ್ತಾರೆಯೆಂದು ಅಭಿಪ್ರಾಯ. ಅದೇ ಪ್ರಕಾರ ಭಗವಂತನು ಅಜ್ಞಾನಿಗಳಿಂದ ಅದೃಶ್ಯನಾದಾಗ್ಯೂ ಜ್ಞಾನಿಗಳಿಂದ ದೃಶ್ಯನೆಂದರ್ಥ ||

ತರಣಿವಿಶ್ವದರ್ಶತೋ ಜ್ಯೋತಿಷ್ಯದಸಿ ಸೂರ್ಯ | ವಿಶ್ವಮಾಭಾಸಿರೋಚನಮ್ || 4 ||

ಸೂರ್ಯನ ಪರ:- ಹೇ ಸೂರ್ಯ=ಎಲೈ ಸೂರ್ಯನೇ ;(ತ್ವಂ=ನೀನು) ತರಣಿಃ=ತಾರಕನಾದವ ಎನ್ನಲಾಗಿ; ಇತರರಿಂದ ಸಂಚಾರಮಾಡಲಿಕ್ಕೆ ಅಶಕ್ಯವಾದ ಮಹತ್ತಾದ ಮಾರ್ಗದಲ್ಲಿ ಅಥವಾ ವೇಗದಿಂದ ಸಂಚಾರಮಾಡತಕ್ಕವ('ಯೋಜನಾನಾಂ ಸಹಸ್ರೇ ದ್ವೇದ್ವೇಶತೇದ್ವೇ ಚ ಯೋಜನೇಽ ಏಕೇನ ನಿಮಿಷಾರ್ಧೇನ ಕ್ರಮಮಾಣ ನಮೋಸ್ತುತೇ') ಎಂದು ಸೂರ್ಯನ ಗಮನವನ್ನು ಕುರಿತು ಪ್ರಮಾಣವಿದೆ. ಮತ್ತು ಆರೋಗ್ಯಂ ಭಾಸ್ವರಾದಿಚ್ಛೇತ್ ಎಂದು ಪ್ರಮಾಣವಿರುವುದರಿಂದ ನಿನ್ನನ್ನು ಉಪಾಸನೆ ಮಾಡುವವರನ್ನು ರೋಗದಿಂದ ತಾರಣಮಾಡುತ್ತೀಯೆಂದು ಅರ್ಥ.) ವಿಶ್ವ=ಸಮಸ್ತಪ್ರಪಂಚದಲ್ಲಿರುವ ಪ್ರಾಣಿಗಳಿಂದ; ದರ್ಶತಃ=ನೋಡತಕ್ಕವ(ದರ್ಶನೀಯನಾದವ) ಸೂರ್ಯದರ್ಶನದಿಂದ ಚಂಡಾಲಾದಿ ದರ್ಶನಜನಿತ ಪಾಪಪರಿಹಾರವಾಗುತ್ತದೆ ಎಂದು ಪ್ರಮಾಣವಿದೆ. ಮತ್ತು ನಿನ್ನಿಂದೇ ಎಂದು ಹೇಳಲಾಗಿ ನಿನ್ನ ಉದಯದಿಂದ ಸಮಸ್ತ ಪ್ರಪಂಚವೂ ನೋಡಬಹುದೆಂತಲೂ ಅರ್ಥ. (ತಥಾ= ಆ ಕಾರಣದ್ದೆಂದರಿಂದ) ಜ್ಯೋತಿಷ್ಯತ್=ಪ್ರಕಾಶಕರ್ತ ಎನ್ನಲಾಗಿ ಸಮಸ್ತಪ್ರಪಂಚವನ್ನು ಪ್ರಕಾಶಮಾಡಿ ತೋರಿಸುತ್ತೀಯೆಂದರ್ಥ. ಅಥವಾ ರಾತ್ರಿಕಾಲದಲ್ಲಿ ಉದಕಮಯವಾದ ಚಂದ್ರಾದಿಬಿಂಬಗಳಲ್ಲಿ ಸೂರ್ಯಕಿರಣಗಳು ಪ್ರತಿಫಲಿತವಾಗಿ ತದ್ವಾ ರಾ ಅಂಧಕಾರನಿವೃತ್ತಿಮಾಡತಕ್ಕವ ನೀನು ಎಂದರ್ಥ | (ಈ ಕಾರಣದಿಂದ ನೀನು) ವಿಶ್ವಂ =ವ್ಯಾಪ್ತವಾದ; ರೋಚನಂ= ಪ್ರಕಾಶಮಾನವಾಗುವ ಅಂತರಿಕ್ಷವೂ; ಆಭಾಸಿ=ಸಂಪೂರ್ಣವಾಗಿ ಪ್ರಕಾಶವನ್ನು ಮಾಡುತ್ತೀಯೆಂದರ್ಥ.

ಪರಮಾತ್ಮನ ಪರ:- ಹೇ ಸೂರ್ಯ=ಸೂರ್ಯನಾಮಕ ಸರ್ವಪ್ರೇರಕನಾದ ಪರಮಾತ್ಮನೇ; (ತ್ವಂ=ನೀನು) ತರಣಿಃ= ಸಂಸಾರಸಮುದ್ರವನ್ನೇ ದಾಟಿಸುವವನು;(ಯಾಕೆಂದರೆ) ವಿಶ್ವದರ್ಶತಃ=ಸಮಸ್ತರಾದ ಮುಕ್ತಿಯೋಗ್ಯರಿಂದ ಅಥವಾ ಸಮಸ್ತರಿಗೆ ಸಾಕ್ಷಾತ್ಕಾರನಾದವ | ಜ್ಯೋತಿಷಃ= ಸೂರ್ಯಾದಿಗಳಿಗೂ ಅವರಲ್ಲಿರುವಂಥಾ ಪ್ರಭಾ(ಕಾಂತಿ)ಗೂ; ಕೃತ್=ಕರ್ತಾ(ಚಂದ್ರಮಾಮನಸೋಜಾತಶ್ಚಕ್ಷೋಸ್ಸೂರ್ಯೋ ಅಜಾಯತ ಎಂದು ವೇದಪ್ರಮಾಣವಿದೆ. 'ಪ್ರಭಾಸ್ಮಿ ಶಶಿಸೂರ್ಯೋಃ'ಎಂತಲೂ, 'ಯಚ್ಚಂದ್ರಮಸಿ ಯಚ್ಚಾಗ್ನೌ ತ್ರೇಚೋವಿದ್ಧಿಮಾಮಕಂ' ಎಂದು ಗೀತಾಪ್ರಮಾಣವಿದೆ.) ಇಂಥಾ ನೀನು ಸೂರ್ಯಾದಿಗಳಲ್ಲಿ ಇದ್ದು ಪ್ರಕಾಶಮಾಡಿಸುತ್ತಿಯೆ. ಮತ್ತು ಚಿದ್ರೂಪದಿಂದ; ವಿಶ್ವಂ= ಸಮಸ್ತವಾದ ಪ್ರಪಂಚವನ್ನು ; ರೋಚನಂ=ಪ್ರಕಾಶದಿಂದೇ; ಆಭಾಸಿ=ಸಮೀಚೀನವಾಗಿ ಪ್ರಕಾಶಮಾಡುತ್ತೀಯೆ; (ತಮೇವ ಭ್ರಾಂತಮನುಭಾತಿ ಸರ್ವಂ ತಸ್ಯಭಾಸಾಸರ್ವಮಿದಂ ವಿಭಾತಿ' ಎಂದೂ ಪ್ರಮಾಣವುಂಟು.) ಪುನಃ ನೀನು ಸಮಸ್ತ ಜಗದಂತರ್ಯಾಮಿ ಆಗಿದ್ದೀಯೆ. ನಿನ್ನಲ್ಲಿ ಸಮಸ್ತ ಜಗತ್ತು ಇಟ್ಟುಕೊಂಡಿದ್ದೀಯೆ ಎಂತಲೂ ಅರ್ಥ.

ಪ್ರತ್ಯಜ್ ದೇವಾನಾಂ ವಿಶಃ ಪ್ರತ್ಯಜ್ಜುದೇಷಿ ಮಾನುಷಾನ್ | ಪ್ರತ್ಯಜ್ ವಿಶ್ವಂ ಸ್ವೈರ್ಯಶೇ || 5 ||

ಸೂರ್ಯನ ಪರ:- ಹೇ ಸೂರ್ಯ=ಎಲೈ ಸೂರ್ಯನೇ (ತ್ವಂ=ನೀನು) ದೇವಾನಾಂ=ದೇವತೆಗಳಲ್ಲಿ; ವಿಶಃ=ವೈಶ್ಯರಾದ ಮರುನ್ನಾಮಕ ದೇವತೆಗಳನ್ನು ಕುರಿತು ; (ಮರುತೋವೈದೇವಾನಾಂ ವಿಶಃ ಎಂದು ಪ್ರಮಾಣವುಂಟು.) ಪ್ರತ್ಯಜ್=ಅಭಿಮುಖನಾಗಿಯೂ; ಉದೇಷಿ= ಉದಯವನ್ನು ಹೊಂದುತ್ತೀಯೆ ಎನ್ನಲಾಗಿ, ಸೂರ್ಯನು ಸರ್ವದಾ ಮರುನ್ನಾಮಕದೇವತೆಗಳಿಗೆ ಅಭಿಮುಖನಾಗಿಯೂ ಉದಯವನ್ನು ಹೊಂದುತ್ತಾನೆಂದು ಅಭಿಪ್ರಾಯ | ತಥಾ=ಅದೇ ಪ್ರಕಾರವಾಗಿ ; ಮಾನುಷಾನ್ ಪ್ರತಿ=ಅಸ್ಮದಾದಿ ಮನುಷ್ಯರಿಗೆ ಅಭಿಮುಖನಾಗಿಯೂ; ಉದೇಷಿ=ಉದಯವನ್ನು ಹೊಂದಲಿ; ತಥಾ= ಅದೇ ಪ್ರಕಾರವಾಗಿ; ವಿಶ್ವಂ= ವ್ಯಾಪ್ತವಾದ; ಸ್ವಃ=ಸ್ವರ್ಗಲೋಕವನ್ನು; ದೃಶೇ=ನೋಡುತ್ತಾ; ಪ್ರತಿ=ಅಭಿಮುಖನಾಗಿಯೂ;

ಉದೇಷಿ=ಉದಯವನ್ನು ಹೊಂದುತ್ತಿ ಎನ್ನಲಾಗಿ ಸೂರ್ಯನು ತ್ರಿಲೋಕಗಳಲ್ಲಿ ವಾಸಮಾಡುವ ಸಮಸ್ತರಿಗೆ ಅಭಿಮುಖನಾಗಿ ಉದಯ ಹೊಂದುತ್ತಾನೆಂದು ಅಭಿಪ್ರಾಯ. 'ಲೋಕತ್ರಯವರ್ತಿನೋ ಜನಾಃ ಸರ್ವೇಷಿ ಸ್ವಸ್ಥಾ ಭಿಮುಖ್ಯೇನ ಪಶ್ಯಂತಿ' ಎಂತಲೂ, 'ತಸ್ಮಾತ್ಸರ್ವಯೇವ ಮನ್ಯತೇ ಮಾಂ ಪ್ರತ್ಯುದಗಾತ್' ಎಂದು ಶ್ರುತಿಪ್ರಮಾಣವುಂಟು.)

ಪರಮಾತ್ಮನ ಪರ:- ಹೇ ಸೂರ್ಯ= ಓ ಜ್ಞಾನಿಗಳಿಂದ ಪ್ರಾಪ್ಯನಾದ ಪರಮಾತ್ಮನೇ; ತ್ವಂ=ನೀನು; ದೇವಾನಾಂ ವಿಶಃ=ದೇವತಾಗಳಲ್ಲಿರತಕ್ಕವ ಅಂದರೆ ದೇವತೆಗಳಿಗೂ ಈತನಿಗೂ ಅಭಿನ್ನವಿದೆಯೇನು ಎಂಬುವ ಶಂಕಾಪರಿಹಾರಾರ್ಥವಾಗಿ ಭಿನ್ನತ್ವವನ್ನು ಹೇಳುತ್ತಾರೆ; ಪ್ರತ್ಯಜ್ಞ= ಭಿನ್ನತ್ವ ದಿಂದ; ವಿಶಃ=ಬ್ರಹ್ಮಾದಿದೇವತಾಗಳ ಹೃದಯದಲ್ಲಿ; ಉದೇಷಿ= ಅಪರೋಕ್ಷನಾಗಿರತಕ್ಕವನು (ಉದಯವನ್ನು ಹೊಂದತಕ್ಕವನು); (ದೇವತೆಗಳಲ್ಲೇ ಅಲ್ಲ) ಮಾನುಷಾನ್ ಪ್ರತಿ=ಯಜ್ಞಾದಿಸಕಲಸತ್ಕರ್ಮಗಳು ಮಾಡಿದ ಜ್ಞಾನಿಗಳನ್ನು ಕುರಿತು; ಉದೇಷಿ=ಉತ್ಪನ್ನನಾಗತಕ್ಕವನು; (ಅಷ್ಟೇ ಅಲ್ಲ) ವಿಶ್ವಂ ಪ್ರತಿ=ಸಮಸ್ತ ಬ್ರಹ್ಮಾಂಡವನ್ನು ಕುರಿತು; ಉದೇಷಿ=ಉದಯವಾಗುತ್ತ ವ್ಯಕ್ತವಾಗುತ್ತಿದ್ದೀಯೆ; (ಹೇಗೆಂದರೆ) ಸ್ವಃ=ಸ್ವತಂತ್ರನಾಗಿ; ಎನ್ನಲಾಗಿ, ದೇವರು ಬ್ರಹ್ಮಾದಿದೇವತೆಗಳಲ್ಲಿಯೂ, ಜ್ಞಾನಿಗಳಾದ ಮನುಷ್ಯೋತ್ತಮರಲ್ಲಿಯೂ, ಸ್ವರ್ಗಾದಿಲೋಕಗಳಲ್ಲಿಯೂ ಸ್ವತಂತ್ರನಾಗಿ ಅವುಗಳಿಂದ ಭಿನ್ನನಾಗಿಯೇ ಇರುತ್ತಾನೆಂದು ಭೇದಪರವಾಗಿ ಅಭಿಪ್ರಾಯ.

ಯೇನಾ ಪಾವಕ ಚಕ್ಷಸಾ ಭುರಣ್ಯಂತಂ ಜನಾಂ ಅನು | ತ್ವಂ ವರುಣ ಪಶ್ಯಸಿ || 6 ||

ಸೂರ್ಯನ ಪರ:- ಹೇ ಪಾವಕ= ಸರ್ವಶೋಧಕನಾದ; ಹೇ ವರುಣ=ಅನಿಷ್ಟನಿವಾರಕನಾದ ಸೂರ್ಯನೇ; ತ್ವಂ =ನೀನು; ಜನಾನ್=ಜಾತ -ರಾದಪ್ರಾಣಿಗಳನ್ನು; ಭುರಣ್ಯಂತಂ=ಧಾರಣಮಾಡತಕ್ಕ ಅಥವಾ ಪೋಷಣವನ್ನು ಮಾಡತಕ್ಕ ಈ ಲೋಕವನ್ನು; ಏನಂ=ಯಾವ; ಚಕ್ಷಸಾ= ಪ್ರಕಾಶದಿಂದ; ಅನು=ಕ್ರಮದಿಂದ; ಪಶ್ಯಸಿ=ಪ್ರಕಾಶವನ್ನು ಮಾಡುತ್ತೀಯೋ; ಆ ಪ್ರಕಾಶವನ್ನು ಈ ಕೆಳಗೆ ಹೇಳುವಂತೆ ಸ್ತೋತ್ರಮಾಡುತ್ತೇನೆಂದರ್ಥ.

ಪರಮಾತ್ಮನ ಪರ:-ಹೇ ಪಾವಕ=ಜಗತ್ಪವಿತ್ರಕನೇ ! ಹೇ ವರುಣ=ಉತ್ಕೃಷ್ಟಸ್ವುಖಭೋಗಿಯೇ ಅಥವಾ ವರದಾನ ಸಮರ್ಥನೇ (ವರಾನ್ ಉಣತೀತಿ ವರುಣಂ | 'ಉಣದಾನೇ' ಎಂದು ಧಾತುರೂಪ) ತ್ವಂ=ನೀನು; ಭುರಣಿ=ವಿಶೇಷಾಕಾರವಾಗಿ; ಅಂತಂ=ನಾಶವನ್ನು (ಹೊಂದತಕ್ಕ) ಜನಾನ್=ಜನಗಳನ್ನು; ಅನು=ಸಮೀಚೀನವಾಗಿ (ವಿಶೇಷಾಕಾರವಾಗಿ) ಚಕ್ಷುಷಾ=ಅನುಗ್ರಹದಿಂದ; ಪಶ್ಯಸಿ=ನೋಡುತ್ತೀಯೋ ||

ವಿದ್ಯಾಮೇಷಿ ರಜಸ್ತ್ಯಾಹ್ಮಹಾಮಿಮಾನೋ ಅಕ್ಷುಭಿಃ | ಪಶ್ಯಂ ಜನ್ಮಾನಿ ಸೂರ್ಯ || 7 ||

ಸೂರ್ಯನ ಪರ:- ಹೇ ಸೂರ್ಯ=ಎಲೈ ಸೂರ್ಯನೇ ! (ತ್ವಂ=ನೀನು)ಪೃಥು=ವಿಶಾಲವಾದ; ದ್ಯಾಂ=ಅಂತರಿಕ್ಷವನ್ನು; ರಜೋಲೋಕಂ= ಪೃಥಿವ್ಯಾದಿಲೋಕಗಳನ್ನು; (ಕುರಿತು) ಏಷಿ=ವಿಶೇಷವಾಗಿ ಪ್ರಯಾಣಮಾಡುತ್ತೀ | (ಏನು ಮಾಡಲಿಕ್ಕೆಯೆಂದರೆ) ಅಹ=ಹಗಲು; ಅಕ್ಷುಭಿಃ= ರಾತ್ರಿಯನ್ನು; ಮಿಮಾನಃ=ಉಂಟುಮಾಡುತ್ತಾ (ಹಗಲು ರಾತ್ರಿಗಳು ಸೂರ್ಯನಿಂದ ಉತ್ಪನ್ನವಾಗುತ್ತವೆಂದು ಅರ್ಥ.) ಜನ್ಮಾನಿ=ಪ್ರಾಣಿಗಳನ್ನು; ಪಶ್ಯನ್=ನೋಡುತ್ತಾ; ಏಷಿ=ಪ್ರಯಾಣಮಾಡುತ್ತೀ |

ಪರಮಾತ್ಮನ ಪರ:- ಹೇ ಸೂರ್ಯ=ಎಲೋ ಪರಮಾತ್ಮನೇ! ರಜಸು= ರಂಜನಕರ್ತನಾದ ನೀನು; ಅಕ್ಷುಭಿಃ=ಜನರುಗಳಿಂದ ಅನುಭವಿಸತಕ್ಕ ದುಷ್ಕರ್ಮಗಳಿಂದ ಪ್ರಾಪ್ತವಾದ; ಜನ್ಮಾನಿ=ಜನ್ಮಗಳನ್ನು; ಪಶ್ಯನ್=ನೋಡಿ; ಅಮಿಮಾನಃ='ಮನು ಅವಬೋಧನೇ' ಎಂಬುವ ಧಾತ್ವರ್ಥವನ್ನೇ ಅನುಸರಿಸಿ ಜ್ಞಾನಕೊಡುತ್ತೇನೆ ಎಂದು ಅನುಸಂಧಾನಮಾಡಿದವನಾಗಿ; ಅಹ=('ಓಹ ತ್ಯಾಗೇ' ಎಂಬ ಧಾತ್ವರ್ಥವನ್ನು ಅನುಸರಿಸಿ) ನನ್ನ ಭಕ್ತರನ್ನು ನಾನು ಬಿಡುವುದಿಲ್ಲವೆಂಬ ಅಭಿಪ್ರಾಯದಿಂದ, ವಿದ್ಯಾಂ=ಅಪರೋಕ್ಷಜ್ಞಾನವನ್ನು; (ದಾತುಂ=ಕೊಡಲಿಕ್ಕೆ) ಪೃಥು=ವಿಶೇಷಾಕಾರವಾಗಿ, ಏಷಿ=ಇಚ್ಛಾಮಾಡುತ್ತೀಯೆ; (ಇಷ್ ಇಚ್ಛಾ ಎಂದು ಧಾತ್ವರ್ಥ) ಎನ್ನಲಾಗಿ, ಸ್ವಕೃತ ದುಷ್ಕರ್ಮಗಳಿಂದ ಪ್ರಾಪ್ತವಾದ ಜನ್ಮಗಳಿಂದ ದುಃಖಾನು-ಭವಗಳನ್ನು ಅನುಭವಮಾಡತಕ್ಕ ಜನರನ್ನು ನೋಡಿ ಅವರುಗಳ ಉದ್ಧಾರಾರ್ಥವಾಗಿ ಅವರುಗಳಿಗೆ ಅಪರೋಕ್ಷಜ್ಞಾನವನ್ನು ಕೊಡುತ್ತೀಯೆಂದು ಅರ್ಥ.

ಸಪ್ತತ್ವಾ ಹರಿತೋ ರಥೇ ವಹಂತಿ ದೇವಸೂರ್ಯ | ಶೋಚಿಷ್ಣೇಶಂ ವಿಚಕ್ಷಣ || 8 ||

ಸೂರ್ಯನ ಪರ:- ಹೇ ದೇವ= ಕ್ರೀಡಾದಿಗುಣವಿಶಿಷ್ಟನಾದ; ವಿಚಕ್ಷಣ=ಪ್ರಕಾಶಕನಾದ ಅಥವಾ ಕಾರ್ಯಗಳಲ್ಲಿ ಕುಶಲನಾದ; ಹೇ ಸೂರ್ಯ= ಎಲೋ ಸೂರ್ಯನೇ; ಸಪ್ತ=ಏಳು ಸಂಖ್ಯಾಗಳುಳ್ಳ; ಹರಿತಃ=ಅಶ್ವಗಳು; ಶೋಚಿಷ್ಣೇಶಂ=ಕಿರಣಗಳೇ ಕೇಶಗಳಾಗಿರತಕ್ಕ; ರಥೇ=ರಥದಲ್ಲಿ

ಕೂತಿರುವ; ತ್ವಾ= ನಿನ್ನನ್ನು; ವಹಂತಿ=ವಹಿಸುತ್ತವೆ.

ಪರಮಾತ್ಮನ ಪರ:- ಹೇ ಸೂರ್ಯ=ಎಲೋ ಸೂರ್ಯನಾಮಕ ಜ್ಞಾನಿಗಮ್ಮನಾದ ಪರಮಾತ್ಮನೇ; ಹೇದೇವ= ಎಲೋ ಪೂರ್ಣಾನಂದನೇ; ಹೇ ವಿಚಕ್ಷಣ=ಸರ್ವಕಾರ್ಯಗಳಲ್ಲಿ ಕುಶಲನಾದವನೇ ; ತ್ವಾರಥೇ=ನಿನ್ನನ್ನು ರಥದಲ್ಲಿ ; ಕೇಶಂ=ಬ್ರಹ್ಮರುದ್ರರೇ; ತವಶೋಚಿ=ಶುಚಿಕಾಂಶೌ ಎಂಬುವ ಧಾತ್ವರ್ಥದ್ವಾರಾ ಧಾರಣಮಾಡಲಿ; (ಅಥವಾ) ಶೋಚಿಷ್ಯೇಶಂ=ನಿನ್ನ ಭಕ್ತರು ಎಂಬುವ ದೇಹದಲ್ಲಿ; ಸಪ್ತಂ=ಸಪ್ತಸಂಖ್ಯಾಕವಾದ ಇಂದ್ರಿಯಗಳು (ವಾಕ್ಪಾಣಿಪಾದಪಾಯುಪಸ್ಥಾದಿ ಐದು, ಬುದ್ಧಿ ಮತ್ತು ಮನಸ್ಸು ಸೇರಿ ಏಳು) ವಹಂತಿ=ವಹಿಸುತ್ತಿ||

ಅಯುಕ್ತ ಸಪ್ತಶುಂಧ್ಯವಸ್ತುರೋ ರಥಸ್ಯ ನಪ್ಯಃ | ತಾಭಿಯಾತಿ ಸ್ವಯುಕ್ತಿಭಿಃ || 9 ||

ಸೂರ್ಯನ ಪರ:- ಸೂರಃ= ಸರ್ವಪ್ರೇರಕನಾದ ಸೂರ್ಯನು; ರಥಸ್ಯ=ರಥಕ್ಕೆ ; ಸಪ್ಯಃ=ಕಟ್ಟಿರುವ; ಸಪ್ತ=ಏಳು ಸಂಖ್ಯಾಕಗಳಾದಂಥಾ; ಶುಂಧ್ಯವಃ=ಹೆಣ್ಣುಕುದುರೆಗಳನ್ನು ರಥದಲ್ಲಿ ; ಅಯುಕ್ತ=ಕಟ್ಟಿದ್ದಾನೆ; ಸ್ವ=ತನ್ನಿಂದ; ಯುಕ್ತಿಃ=ಕಟ್ಟಲ್ಪಟ್ಟ ; ತಾಭಿಃ=ಆ ಕುದುರೆಗಳಿಂದ; ಯಾತಿ= ಪ್ರಯಾಣಮಾಡುತ್ತಾನೆ; ಲೋಕಗಳನ್ನು ಪ್ರಕಾಶಮಾಡುತ್ತಾ ಸಂಚಾರಮಾಡುತ್ತಾನೆಂದು ಅರ್ಥ.

ಪರಮಾತ್ಮನ ಪರ:-ಸೂರ್ಯ=ಸರ್ವಪ್ರೇರಕನಾದ ಪರಮಾತ್ಮನು! ಸಪ್ಯಃ=ಪತನರಹಿತಗಳಾದ; ಸಪ್ತಶುಂಧ್ಯವಃ(ಶುಂಧ್ಯವಃ)=ಸಪ್ತ ಸಮುದ್ರ-ಗಳಿಂದ ಉಪಲಕ್ಷಿತವಾದ ಭೂಮಿಮೊದಲಾದ ಸಮಸ್ತಪ್ರಪಂಚಗಳು; ಸೂರೋರಥಸ್ಯ=ಪರಮಾತ್ಮನ ದೇಹದಲ್ಲಿ ರಥಾಧಾರತ್ವದಿಂದ ವರ್ತಮಾನವಾಗಿ ಇವೆಯೆಂದು ಅರ್ಥ; 'ತ್ರಿನಾಭಿಚಕ್ರಮಜರಮನವರ್ಯ ಯತ್ರೇಮಾವಿಶ್ವಾ ಭುವನಾನಿತಸ್ತುಃ |' ಎಂದು ಶ್ರುತಿಪ್ರಮಾಣವುಂಟು. ಸ್ವಯುಕ್ತಿಭಿಃ=ಸ್ವಸಂಬಂಧಿಗಳಾದ; ತೈರಶ್ಚೈಃ= ಆ ಲೋಕಗಳ ಸಹಿತ ; ಯಾತಿ=ಸಂಚಾರಮಾಡುತ್ತೀ ; ಸಮಸ್ತಪ್ರಪಂಚವು ನೀನು ರಥವನ್ನಾಗಿ ಮಾಡಿಕೊಂಡು ಅವಕ್ಕೆ ನೀನು ರಥದಂತೆ ಆಧಾರನಾಗಿ ನೀನು ಆ ರಥ(ಲೋಕಗಳು)ದಲ್ಲಿ ಕೂತು ಪ್ರಯಾಣಮಾಡುತ್ತೀಯೆಂದು ಅರ್ಥ.

(ಎಂದು ಬಲಭುಜವನ್ನು ಬಲಗೈಯಿಂದಲೂ ಎಡಭುಜವನ್ನು ಎಡಗೈಯಿಂದಲೂ ಮುಟ್ಟಬೇಕು.)

ಓಂ ಉದ್ವಯಂ ತಮಸಸ್ತರಿ ಜ್ಯೋತಿಷ್ಪಶ್ಯಂತ ಉತ್ತರಮ್ |

ದೇವಂ ದೇವತ್ರಾ ಸೂರ್ಯಮಗ್ನೈಜ್ಯೋತಿರುತ್ತಮಮ್ || 10 ||

ಸೂರ್ಯನ ಪರ:- (ಇದು ಮೊದಲುಮಾಡಿ ಮುಂದಿನ ಮೂರು ಋಕ್‌ಗಳು ರೋಗನಾಶಕವಾದವು) ವಯಂ=ನಾವುಗಳು; ತಮಸಃ=ಅಂಧ ಕಾರಕ್ಷಂತಲೂ; ಉಪರಿ=ಮೇಲೆಭಾಗದಲ್ಲಿರುವ; ಜ್ಯೋತಿಃ=ತೇಜೋರೂಪವಾದ; ಉತ್ತರಂ=ಶ್ರೇಷ್ಠವಾದ; ದೇವತಾ=ಪ್ರಕಾಶಶೀಲನಾದ; ಸೂರ್ಯಂ=ಸೂರ್ಯನ; ಉತ್=ಪದೇ ಪದೇ; ಪಶ್ಯಂತಃ=ನೋಡುತ್ತಾ ಇದ್ದು; ಉತ್ತಮಂ=ಅತಿಶ್ರೇಷ್ಠವಾದ ಅಥವಾ ಉತ್ಕೃಷ್ಟವಾದ; ಜ್ಯೋತಿಃ= ಸೂರ್ಯರಶ್ಮಿ ಅಥವಾ ಆಕಾರವನ್ನು; ಅಗನ್ತು=ಹೊಂದುತ್ತೇವೆ.

ಪರಮಾತ್ಮನ ಪರ:- ತಮಸಃ ಉಪರಿ=ಅಜ್ಞಾನಪರಿಹಾರಾನಂತರದಲ್ಲಿ ; ಉತ್ತರಂ=ಶ್ರೇಷ್ಠವಾದ; ಜ್ಯೋತಿಃ= ಭಗವದಪರೋಕ್ಷವನ್ನು ; ಪಶ್ಯಂತಃ= ನೋಡತಕ್ಕ; ದೇವತ್ರಾ=ದೇವತಾಗಳಲ್ಲಿ ; ದೇವಂ=ಸ್ತುತನಾದ; ಸೂರ್ಯಂ=ಜ್ಞಾನಿಗಳಿಂದ ಪ್ರಾಪ್ಯನಾದ; ಉತ್ತಮಂ ಜ್ಯೋತಿಃ= ಪ್ರಕಾಶಮಾನನಾದ ಉತ್ಕೃಷ್ಟನಾದ ಪರಮಾತ್ಮನನ್ನು ; ವಯಂ=ನಾವುಗಳು; ಅಗನ್ತು=ಹೊಂದುತ್ತೇವೆ.

“ ರತಿರೂಪಂ ಪರಂಜ್ಯೋತಿ ರಸಾದೇಃ ಕೇಶವಸ್ಯ ಯತ್ | ತತ್ತನಾದೇನ ಪಶ್ಯಂತಿ ಹೃದಿವಾಸಾದ್ರತಿಪದಂ ||
ಯತ್ಪೂರ್ಣಂ ಸರ್ವದಾಭಾತಿವೈಕುಂಠೇ ಪರಶೋದಿವಃ | ತದುದಾತ್ಯಂ ಪ್ರಪಶ್ಯಂತೋ ನಿರ್ಗತಾಸ್ತಮಸೋ ವಯಂ ||
ಜ್ಯೋತಿರಾನಂದಸದ್ರೂಪಮುತ್ತಮೋತ್ತಮಸೂತ್ತಮಂ | ದೇವಾನಾದೈವತಂ ಸಾಕ್ಷಾತ್ಪೂರ್ವಾಪ್ಯಂಪರಂ ಪದಂ ||
ಪ್ರಾಪ್ತಾಸ್ತವಾಸುದೇವಾಖ್ಯಮಿತಿಮಂತ್ರದಿಗಬ್ರವೀತ್ |” ಎಂದು ಛಾಂದೋಗ್ಯ ಭಾಷ್ಯದಲ್ಲಿ ಪ್ರಮಾಣವಿದೆ.

ಉದ್ಯನ್ನದ್ಯಮಿತ್ರಮಹ ಆರೋಹನ್ಮತ್ತರಾಂ ದಿವಮ್ |

ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ || 11 ||

ಸೂರ್ಯನಪರ:- ಮಿತ್ರಮಹ=ಯುಕ್ತವಾದ ತೇಜಸ್ಸುಳ್ಳ ಅಥವಾ ಅತ್ಯಂತ ಮಿತ್ರನಾದ; ಸಮಸ್ತಲೋಕಗಳಿಗೆ ಸೂರ್ಯೋದಯದಿಂದ ತಮ್ಮ ತಮ್ಮ ಕಾರ್ಯಗಳಲ್ಲಿ ಪ್ರೇರಿಸುವ; ಹೇ ಸೂರ್ಯ=ಎಲೈ ಸೂರ್ಯನೇ ! ಅದ್ಯ=ಈ ದಿವಸದಲ್ಲಿ ; ಉದ್ಯನ್=ಉದಯವಾಗುತ್ತಾ ; ಉತ್ತರಾಂ=

ಮೇಲುಭಾಗದಲ್ಲಿರುವ; ದಿವಂ=ಅಂತರಿಕ್ಷವನ್ನು; ಆರೋಹನ್=ಬರುತ್ತಾ ಇದ್ದವನಾಗಿ; (ತ್ವಂ=ನೀನು) ಮಮ=ನನ್ನ; ಹೃದ್ರೋಗಂ= ಹೃದಯ ರೋಗವನ್ನು ಅಥವಾ ಅಂತರಂಗವ್ಯಾಧಿಯನ್ನು; ಹರಿಮಾಣಂ ಚ; ಬಾಹ್ಯರೋಗದಿಂದ ಉತ್ಪನ್ನವಾದ ಶರೀರಕಾಂತಿಹರಣವಾದ ಹಸುರು ಬಣ್ಣವನ್ನು(ಇವು ಎರಡನ್ನೂ); ನಾಶಯ=ನಾಶಮಾಡು.

ಪರಮಾತ್ಮನ ಪರ:- ಹೇ ಮಿತ್ರಮಹ=ಅಧಿಕವಾಗಿ ಮಿತ್ರತ್ವದಿಂದ ಪೂಜ್ಯನಾದ(ಮಹ ಪೂಜಾಯಾಂ ಎಂದು ಧಾತ್ವರ್ಥ) ಹೇ ಸೂರ್ಯ= ಎಲೋ ಜ್ಞಾನಿಗಳಿಂದ ಪ್ರಾಪ್ಯನಾದ ಪರಮಾತ್ಮನೇ! ಉತ್ತರಾಂ=ಉತ್ಕೃಷ್ಟವಾದ; ದಿವಂ=ದೇದಿಪ್ಯಮಾನವಾದ; ಸ್ವರ್ಗಂ=ಸ್ವರ್ಗಲೋಕವನ್ನು (ಸ್ವರ್ಗಲೋಕ ಉಪಲಕ್ಷಣದಿಂದ ಸಮಸ್ತ ಉರ್ಧ್ವಲೋಕಗಳನ್ನು) ಸ್ವಭಕ್ತಾನ್=ನಿಜಭಕ್ತರನ್ನು; ಆರೋಹನ್=ಹೊಂದಿಸಲಿಕ್ಕೆ; ತ್ವಂ=ನೀನು; ಮಮ=ನನ್ನ; ಹರಿಮಾಣಂ=(ಹೃತ್ ಹರಣೇ ; ಮನು ಅವಬೋಧನೇ ಎಂಬ ಧಾತ್ವರ್ಥದ ಮೇಲೆ) ಜ್ಞಾನನಾಶಕ ಸಾಮರ್ಥ್ಯವುಳ್ಳ ; ಹೃದ್ರೋಗಂ=ಅರಿಷಡ್ವರ್ಗಗಳನ್ನು, ವ್ಯಾಧಿ ಮೊದಲಾದ ಉಪದ್ರವಗಳನ್ನು ಕೂಡಾ; ಅದ್ಯ=ಈ ಕಾಲದಲ್ಲಿ; ನಾಶಯ=ನಾಶಮಾಡು.

ಶುಕೇಷು ಮೇ ಹರಿಮಾಣಂ ರೋಪಣಾಕಾಸು ದಧ್ಮಿ | ಅಥೋ ಹಾರಿದ್ರವೇಷು ಮೇ ಹರಿಮಾಣಂ ನಿದಧ್ಮಿ || 12 ||

ಸೂರ್ಯನ ಪರ:- ಮೇ= ನನ್ನ ಸಂಬಂಧಿಯಾದ; ಹರಿಮಾಣಂ=ಹಸಿರುಬಣ್ಣವನ್ನು; ಶುಕೇಷು=ಗಿಣಿಗಳಲ್ಲಿ; ರೋಪಣಾಕಾಸು=ಶಾರಿಕಾ ಪಕ್ಷಿಗಳಲ್ಲಿ; ನಿದಧ್ಮಿ= ಇಡು; ಅಥೋ=ಅನಂತರದಲ್ಲಿ; ಮೇ=ನನ್ನ; ಹರಿಮಾಣಂ=ಹಸಿರು ಬಣ್ಣವನ್ನು; ಹಾರಿದ್ರವೇಷು=ಹರಿದಳದ ಗಿಡದಲ್ಲಿ; ನಿದಧ್ಮಿ=ಇಡು.

ಪರಮಾತ್ಮನ ಪರ:- ಶುಕೇಷು='ಶುಕ್ ಶೋಕ' ಎಂಬುವ ಧಾತ್ವರ್ಥದಿಂದ ಶೋಕಯುಕ್ತನಾದ; ಮಯಿ=ನನ್ನಲ್ಲಿರುವ; ಮೇ=ನನ್ನ; ರೋಪಣಾಕಾಸು=ಮಿಥ್ಯಾತ್ವಾರೋಪಣಗಳನ್ನು ಮಿಥ್ಯಾಜ್ಞಾನಿಗಳಲ್ಲಿ; ಹರಿಮಾಣಂ=ಹರಿಸರ್ವೋತ್ತಮತ್ವ ಪ್ರತಿಪಾದಕವಾದ ವೇದಾದಿ ಶಾಸ್ತ್ರವು ನನ್ನಲ್ಲಿ; ನಿದಧ್ಮಿ=ಪ್ರತಿಪಾದನವನ್ನು ಮಾಡಿ; ಅಥ=ಅನಂತರ; ಹಾರಿದ್ರವೇಷು=ಜ್ಞಾನಿಗಳಲ್ಲಿ; ಹರಿಮಾಣಂ=ಹರಿಸರ್ವೋತ್ತಮತ್ವವನ್ನು; ನಿದಧ್ಮಿ= ನಿತರಾಂ ಪ್ರತಿಪಾದನೆಯನ್ನು ಮಾಡುತ್ತೀಯೆಂದು ಅಭಿಪ್ರಾಯ.

ಉದಗಾದಯಮಾದಿತ್ಯೋ ವಿಶ್ವೇನ ಸಹಸಾ ಸಹ |

ದ್ವಿಷಂತಂ ಮಹ್ಯಂ ರಂಧಯನ್ಮೋ ಅಹಂ ದ್ವಿಷತೇ ರಥಮ್ || 13 ||

ಸೂರ್ಯನ ಪರ :- (ಈ ಋಕ್ ಶತನಾಶಕವಾದದ್ದು). ಅಯಂ=ಈ ಮುಂದೆ ನಡೆಯತಕ್ಕ; ಆದಿತ್ಯಃ=ಸೂರ್ಯನು; ವಿಶ್ವೇನ=ಸಮಸ್ತವಾದ; ಸಹಸಾ=ಬಲದಿಂದ; ಸಹ=ಕೂಡಿಕೊಂಡು; ಮಹ್ಯಂ=ನನ್ನನ್ನು ಕುರಿತು; ದ್ವಿಷಂತಂ=ದ್ವೇಷಮಾಡತಕ್ಕ ಶತ್ರುಗಳನ್ನು; ರಂಧಯನ್=ನನಗೆ ಉಪದ್ರವಕರವಾದವರ ಹಿಂಸೆಯನ್ನು ಮಾಡತಕ್ಕವನಾಗಿ; ಉದಗಾತ್=ಉದಯಿಸಿದನು; ಅಹಂ=ನಾನು; ದ್ವಿಷತಃ=ಶತ್ರುಗಳಿಂದ; ರಥಂ=ಹಿಂಸೆಯನ್ನು; ಮೋ= ಮಾಡುವುದಿಲ್ಲ.

ಪರಮಾತ್ಮನ ಪರ:- ಅಯಂ= ಈ ಆದಿತ್ಯಃ= ಅದಿತಿವೇವಿಯಲ್ಲಿ ಅವತಾರಮಾಡಿದ ವಾಮನನಾಮಕ ಪರಮಾತ್ಮನು; ವಿಶ್ವೇನ=ಜಗತ್ತಿನಿಂದ; ಸಹಸಾ=ಬಲವುಳ್ಳ ವಾಯುದೇವರ; ಸಹ=ಕೂಡಿಕೊಂಡು; ರಥಂ(ಗೃಹೀತ್ವಾ)=ರಥವನ್ನು ತೆಗೆದುಕೊಂಡು; ಮಹ್ಯಂ=ಪರಮಾತ್ಮನಲ್ಲಿ; ದ್ವಿಷಂತಂ= ದ್ವೇಷಮಾಡತಕ್ಕವರನ್ನು ಕುರಿತು; ರಂಧಯನ್=ಮಿಥ್ಯಾಜ್ಞಾನವುಳ್ಳವರಿಗೆ ಹಿಂಸೆ ಮಾಡತಕ್ಕವನಾಗಿ; ಉದಗಾತ್=ಪ್ರಕಾಶಿಸುವನು; ದ್ವಿಷತಃ=ಶತ್ರುಗಳ ದೆಸೆಯಿಂದ; ಅಹಂ='ಅಹೇಯತ್ವಾದಹಂ' ಎಂಬುವ ಪ್ರಮಾಣಾನುಸಾರ ಪರಮಾತ್ಮನು; ರಥಂ=ಹಿಂಸವನ್ನು; ಮೋ= ಹೊಂದುವುದಿಲ್ಲ; (ಸಂಚಾರಮಾಡುತ್ತಾನೆಂದು ಅರ್ಥ)

(ಎಂದು ಕೈ ಮುಗಿದುಕೊಂಡು ಜಪಿಸಬೇಕು .)

ಓಂ ಚಿತ್ರಂ ದೇವಾನಾಮುದಗಾದನೀಕಂ ಚಕ್ಷುರ್ಮಿತ್ರಸ್ಯ ವರುಣಸ್ಯಾಗ್ನೇಃ |

ಆಪ್ರಾದ್ಯಾವಾ ಪೃಥಿವೀ ಅಂತರಿಕ್ಷಂ ಸೂರ್ಯ ಆತ್ಮಾ ಜಗತ್ಸಸ್ತುಷ್ಠಶ್ಚ || 14 ||

ಸೂರ್ಯನ ಪರ:- ಚಿತ್ರಂ=ಆಶ್ಚರ್ಯಕರವಾದ; ಮಿತ್ರಸ್ಯ=ಅಂಧಕಾರದಿಂದ ರಕ್ಷಣೆಮಾಡುವ ಸೂರ್ಯನಿಗೆ; ವರುಣಸ್ಯ=ವರುಣನಿಗೆ; ಅಗ್ನೇಃ=ಅಗ್ನಿಗೆ; ಚಕ್ಷುಃ=ನೇತ್ರಸ್ಥಾನೀಯವಾದ; ದೇವಾನಾಂ=ಪ್ರಕಾಶವಾಗುತ್ತಿರುವ ಕಿರಣಗಳ; ಆನೀಕಂ=ಸಮುದಾಯವು; ಉದಗಾತ್=ಉದಯದಿಂದ;

ದ್ಯಾವಾ=ಸ್ವರ್ಗವು; ಪೃಥಿವೀ=ಭೂಮಿಯು; ಅಂತರಿಕ್ಷಂ=ಅಂತರಿಕ್ಷವು; ಆಪ್ರಾಃ=ಸ್ವಕೀಯವಾದ ತೇಜಸ್ಸಿನಿಂದ ವ್ಯಾಪ್ತವಾಯಿತು; ಸೂರ್ಯಃ= ಸೂರ್ಯನು; ಜಗತಃ=ಜಂಗವವಸ್ತುಗಳಿಗೂ; ತಸ್ತುಷಃ ಚ= ಸ್ಥಾವರಪದಾರ್ಥಗಳಿಗೂ ಕೂಡಾ; ಆತ್ಮಾ=ಅಂತರ್ಯಾಮಿಯಾದವನು ಎನ್ನಲಾಗಿ, ಸಮಸ್ತಪದಾರ್ಥಗಳಲ್ಲಿ ತೇಜೋರೂಪದಿಂದ ವ್ಯಾಪ್ತನಾದವನು.

ಪರಮಾತ್ಮನ ಪರ:- ಹೇ ಸೂರ್ಯ=ಎಲೋಜ್ಞಾನಿಪ್ರಾಪ್ಯನಾದ ಪರಮಾತ್ಮನೇ; ದೇವಾನಾಂ=ಬ್ರಹ್ಮಾದಿ ದೇವತೆಗಳ; ಆನೀಕಂ=ಸಮೂಹವನ್ನು ಕುರಿತು; ಚಿತ್ರಂ=ವಿಚಿತ್ರವಾದ; ಚಕ್ಷುಃ=ಯೋಗ್ಯತಾನುಸಾರ ಜ್ಞಾನಪ್ರದನು(ಆ ದೇವತೆಗಳು ಯಾರೆಂದರೆ); ವರುಣಃ=ವರುಣನು; ಮಿತ್ರಃ= ಸೂರ್ಯನು; ಅಗ್ನಿಃ=ವೈಶ್ವಾನರನು; ಈ ಮೊದಲಾದವರಿಗೆ ಅವರವರ ಯೋಗ್ಯತಾನುಸಾರ ನೀನು ಜ್ಞಾನಪ್ರದನೆಂದರ್ಥ; (ನೀನು) ದ್ಯಾವಾ= ಸ್ವರ್ಗಲೋಕ ತದ್ವಾರಾ ಸಮಸ್ತ ಊರ್ಧ್ವಲೋಕಗಳು; ಪೃಥಿವೀ=ಭೂಲೋಕ ತದ್ವಾರಾ ಸಮಸ್ತ ಅಧೋಲೋಕಗಳು; ಅಂತರಿಕ್ಷಂ= ಅಂತರಿಕ್ಷ ತದ್ವಾರಾ ಸಮಸ್ತ ಅಂತರಿಕ್ಷ ಲೋಕಗಳು; ಆಪ್ರಾಃ=ಇವುಗಳಲ್ಲಿ ವ್ಯಾಪ್ತನಾಗಿ; ಜಗತಃ=ಸಕಲ ಚರ ಜಗತ್ತಿಗೆ; ತಸ್ತುಷಃ= ಸಕಲಸ್ಥಿರಜಗತ್ತಿಗೆ ಕೂಡಾ; ಆತ್ಮಾ=ಸ್ವಾಮಿಯಾಗಿ; ಉದಗಾತ್=ಶ್ರೇಷ್ಠತ್ವವನ್ನು ಹೊಂದಿದ್ದೀಯೆ.

ಸೂರ್ಯೋ ದೇವೀಮುಷಸಂ ರೋಚಮಾನಾಂ ಮರ್ಯೋನ ಯೋಷಾಮಭ್ಯೇತಿ ಪಶ್ಚಾತ್ |

ಯತ್ರಾನರೋ ದೇವಯಂತೋ ಯುಗಾನಿ ವಿತನ್ವತೇ ಪ್ರತಿಭದ್ರಾಯ ಭದ್ರಮ್ || 15 ||

ಸೂರ್ಯನ ಪರ:- ಹೇ ಸೂರ್ಯ=ಎಲೋ ಪ್ರಸಿದ್ಧನಾದ ಸೂರ್ಯನೇ! ದೇವೀಂ=ದಾನಾದಿ ಗುಣವಿಶಿಷ್ಟಳಾದ; ರೋಚಮಾನಾಂ= ಪ್ರಕಾಶಿಸುತ್ತಿರುವ; ಉಷಸಂ=ತಮೋನಿವಾರಕವಾದ ಅಹರ್ಮುಖವಾದ ಉಷಃಕಾಲವನ್ನು ; ಪಶ್ಚಾತ್=ಹಿಂದೆ ; ಮರ್ಯಃ=ಮರ್ಯಾದಾ ಕ್ರಮದಿಂದ; ಯೋಷಾಂ ನ= ಸ್ತ್ರೀಯರೋಪಾದಿಯಲ್ಲಿ; ಅಭ್ಯೇತಿ= ಅನುಸರಿಸಿ ಗಮನಮಾಡುತ್ತೀಯೆ; (ಪ್ರತಿನಿತ್ಯವು ಸ್ತ್ರೀಯರು ಪುರುಷನನ್ನು ಅನುಸರಿಸಿ ಗಮನಮಾಡುವ ಕ್ರಮದಿಂದ ನೀನು ಮರ್ಯಾದೆ ತಪ್ಪದಂತೆ ತಮೋನಿವಾರಕವಾದ ಉಷಃ ಕಾಲದಲ್ಲಿ) ದೇವಯಂತಃ= ದೇವ ಯೋಗಾರ್ಥವಾಗಿ ಧನವನ್ನು ಇಚ್ಛಿಸುವ ; ನರಃ=ಮನುಷ್ಯರು; ಯುಗಾನಿ=ಆಯಾಕಾಲದ ವಿಹಿತವಾದ ಕರ್ಮಗಳನ್ನು; ವಿತನ್ವತೇ= ವಿಸ್ತಾರ- ಮಾಡುತ್ತಾರೋ; ಭದ್ರಂ ಪ್ರತಿ=ಅಂಥಾ ಸೂರ್ಯನನ್ನು ಕುರಿತು; ಭದ್ರಾಯ=ಶುಭದ(ಅಥವಾ ಕ್ಷೇಮದ) ಉದ್ದೇಶದಿಂದ ಅಥವಾ ಕರ್ಮಫಲೋದ್ದೇಶದಿಂದ; ಸ್ತುಮಃ=ಸ್ತೋತ್ರವನ್ನು ಮಾಡುತ್ತೇವೆ.

ಪರಮಾತ್ಮನ ಪರ:- ಮರ್ಯಃ= ಮೃಚ್ ಮರಣೇ , ಯಾ ಪ್ರಾಪಣೇ ಎಂಬುವ ಧಾತ್ವರ್ಥಪ್ರಕಾರವಾಗಿ ಮರಣ ಯೋಗ್ಯರಾದ; ಮರ್ಯೋನ = ಮನುಷ್ಯರೋಪಾದಿಯಲಿ; ಸೂರ್ಯಃ=ಸೂರ್ಯನಾಮಕ ಪರಮಾತ್ಮನು; ದೇವೀಂ=ಕ್ರೀಡಾದಿಗುಣವಿಶಿಷ್ಟಳಾದ; ರೋಚ- ಮಾನಾಂ= ಪ್ರಕಾಶಮಾನಳಾದ; ಉಷಸಂ=ಸ್ವಭೋಗಯೋಗ್ಯಳಾದ ಸ್ತ್ರೀಯನ್ನು; (ಗೃಹೀತ್ವಾಂ=ಗೃಹಣಮಾಡತಕ್ಕ); ಯೋಷಾಂ=ಸ್ತ್ರೀಯರನ್ನು; ಅಭಿ=ಮುಂದೆ; ಪಶ್ಚಾಚ್ಚ=ಹಿಂದೆ ಕೂಡಾ; ಯೇತಿ=ಹೊಂದುತ್ತಾನೆ. (ಅಂದರೆ ಅಪ್ಸರಸ್ತ್ರೀಯರಿಂದ ಸ್ತೋತ್ರಮಾಡಿಸಿಕೊಳ್ಳತಕ್ಕವನಾಗಿ ಹೋಗುತ್ತಾನೆಂದು ಅಭಿಪ್ರಾಯ) ಯತ್ರ=ಎಲ್ಲಿ ಸೂರ್ಯನಾಮಕ ಪರಮಾತ್ಮನು ಇರುತ್ತಾನೋ ಅಲ್ಲಿ ; ನರಃ=ನಾಶರಹಿತನಾದ ಪ್ರಸಿದ್ಧ ಸೂರ್ಯನು ಅಥವಾ ವಾಯುದೇವರು ಕೂಡಾ ; ಯುಗಾನಿ=ಚತುರ್ಯುಗಗಳನ್ನು ; ದೇವಯಂತಃ=ಪ್ರಕಾಶಮಾಡುತ್ತಾ; ಭದ್ರಾಯ=ಜಗತ್ತಿಗೆ ವಿಶೇಷವಾದ ಕಾಂತ್ರಿಪ್ರದಾನವನ್ನು ; ವಿತನ್ವತೇ=ಮಾಡುತ್ತಾನೆ. ಎನ್ನಲಾಗಿ, ಪರಮಾತ್ಮನು ಚತುರ್ಯುಗದಲ್ಲಿಯೂ ಈ ಚರಾಚರ ಸಮಸ್ತ ಪ್ರಪಂಚಕ್ಕೂ ಕಾಂತ್ರಿಕೊಡುವ ಉದ್ದೇಶದಿಂದ ಪ್ರತಿಯುಗದಲ್ಲಿಯೂ ಸೂರ್ಯನನ್ನು ಸೃಷ್ಟಿಮಾಡುತ್ತಾ ಆತನ ನಿಯಮನಾರ್ಥವಾಗಿ ವಾಯುದೇವರನ್ನೂ ಸೃಷ್ಟಿಮಾಡುತ್ತಾನೆಂದು ಅರ್ಥ.

ಭದ್ರಾ ಅಶ್ವಾಹರಿತಃ ಸೂರ್ಯಸ್ಯ ಚಿತ್ರಾ ಏತೆಗ್ವಾ ಅನುಮಾದ್ಯಾಸಃ | ನಮಸ್ಯಂತೋ ದಿವ ಆಪೃಷ್ಠಮಸ್ತುಃ ಪರಿದ್ಯಾವಾ ಪೃಥಿವೀ ಯಂತಿ ಸದ್ಯಃ || 16 ||

ಸೂರ್ಯನ ಪರ:- ಭದ್ರಾಃ=ಮಂಗಳಕರವಾಗಿ ವ್ಯಾಪ್ತೀಲಿಗಳಾದ; ಹರಿತಃ=ಹಚ್ಚಗಿನ ಬಣ್ಣವುಳ್ಳ ; ಚಿತ್ರಾಃ=ವಿಚಿತ್ರವಾದ ಅಥವಾ ನಾನಾವಿಧ- ಗಳಾದ ಅಶ್ವಾಃ=ತಿವ್ರವಾಗಿ ಗಮನಮಾಡತಕ್ಕಂಥಾ ; ಅನುಮಾದ್ಯಾಸಃ= ಕ್ರಮದಿಂದ ಸಂತೋಷಕೊಡತಕ್ಕ ; ಸೂರ್ಯಸ್ಯ=ಪ್ರಸಿದ್ಧ ಸೂರ್ಯನ; ಅಶ್ವಾಃ=ಅಶ್ವಗಳು; ನಮಸ್ಯಂತಃ=ನಮಸ್ಕಾರಮಾಡಿಸಿಕೊಳ್ಳುವುಗಳಾಗಿ; ದಿವಃ=ಅಂತರಿಕ್ಷದ; ಪೃಷ್ಠಂ=ಊರ್ಧ್ವಭಾಗವನ್ನು ; ಅ ಅಸ್ತುಃ=

ಹೊಂದುತ್ತವೆ. ಸದ್ಯಃ=ತಕ್ಷಣದಲ್ಲೇ; ದ್ಯಾವಾ=ಅಂತರಿಕ್ಷದಲ್ಲಿಯೂ; ಪೃಥಿವೀ=ಭೂಮಿಯಲ್ಲಿಯೂ; ಪರಿಯಂತಿ=ವ್ಯಾಪಿಸುತ್ತವೆ.

ಪರಮಾತ್ಮನ ಪರ:- ಮಂಗಳಪ್ರದರಾದ; ಚಿತ್ರಾಃ=ವಿಚಿತ್ರರಾದ; ಹರಿತಃ=ಹರಿದ್ವರ್ಣರಾದ; ಏತಗ್ವಾಃ=ಯಚ್ಚಬ್ಧನಾದ ಪರಮಾತ್ಮನ ಸಹಿತವಾಗಿ; ವಾಃ=ಗಮನಮಾಡುವ; ಅನು=ವಿಸ್ತಾರವಾಗಿ; ಮಾದ್ಯಾಸಃ=ಮಂದಗತಿ ಉಳ್ಳಂಥಾ; ಅಶ್ವಾಃ=ಪರಮಾತ್ಮನ ಸಂಗಡ ಸಂಚಾರಮಾಡುವ ಅಪರೋಕ್ಷಜ್ಞಾನಿಗಳು ಅಥವಾ ಮುಕ್ತರು; ದಿವಃ ಪೃಷ್ಠಂ(ಆರಭ್ಯ)=ವೈಕುಂಠವನ್ನು ಮೊದಲು ಮಾಡಿ; ದ್ಯಾವಾಪೃಥಿವೀಪರ್ಯಂತಂ=ಅಂತರಿಕ್ಷ ಭೂಮಿಯವರೆಗೂ; ಜನೈಃ=ಜನರುಗಳಿಂದ; ನಮಸ್ಯಂತಃ=ನಮಸ್ಕಾರಮಾಡಿಸಿಕೊಳ್ಳಲ್ಪಟ್ಟವರಾಗಿ; ತೇಷಾಂ ಉಪರಿ=ಅವುಗಳ ಮೇಲೆ; ಅಸ್ತುಃ=ಹೋಗುತ್ತಾರೆ; ಜ್ಞಾನಿಗಳು ಅಥವಾ ಮುಕ್ತರುಗಳು ಶ್ವೇತದ್ವೀಪ ಅನಂತಾಸನಾದಿ ಅಂತರಿಕ್ಷಲೋಕಗಳಲ್ಲಿಯೂ ಭೂರಾದಿ ಅಧೋಲೋಕಗಳಲ್ಲಿ ಕೂಡಾ ಪರಮಾತ್ಮನ ಸಂಗಡ ಸಂಚಾರ ಮಾಡುತ್ತಾರೆಂದು ಅರ್ಥ ||

ತತ್ಸೂರ್ಯಸ್ಯ ದೇವ ತ್ವಂ ತನ್ಮಹಿತ್ವಂ ಮಧ್ಯಾಕರ್ತೋ ವಿತತಂ ಸಂಜಭಾರ |

ಯದೇದಯುಕ್ತ ಹರಿತಸ್ಸಧಸ್ಥಾದ್ರಾತ್ರೀ ವಾಸಸ್ತನುತೇಸಿಮಸ್ಮೈ || 17 ||

ಸೂರ್ಯನ ಪರ:- ಯತ್=ಯಾವ; ಕರ್ತೋಃ=ಕರ್ಮದ; ಮಧ್ಯಾ=ಮಧ್ಯದಲ್ಲಿ; ವಿತತಂ=ವಿಸ್ತಾರವಾದ; ಸಂಜಭಾರ=ತನ್ನಲ್ಲೇ ಉಪಸಂಹಾರ ವಾಯಿತೋ; (ಸೂರ್ಯ ತನ್ನಕಿರಣಸಮೂಹಗಳು ತನ್ನಲ್ಲೇ ಈ ಲೋಕದಿಂದ ಉಪಸಂಹಾರ ಮಾಡುತ್ತಾನೆಂದು ಅರ್ಥ); ತತ್=ಅದು; ಸೂರ್ಯಸ್ಯ=ಸೂರ್ಯನ; ದೇವತ್ವಂ=ಸ್ವಾಮಿತ್ವವು ; ತತ್=ಅದು; ಮಹಿತ್ವಂ=ಮಹಾತ್ಮವು ; ಯದಾ ಇತ್=ಯಾವಕಾಲದಲ್ಲಿ ; ಸಧಸ್ಥಾತ್=ಸಮಾನಸ್ಥಾನವಾದ ಭೂಲೋಕದಿಂದ; (ಆದಾಯ=ತೆಗೆದುಕೊಂಡು; ಅನ್ಯತ್ರ=ಮತ್ತೊಂದು ಸ್ಥಳದಲ್ಲಿ) ಹರಿತಃ=ಅಶ್ವಗಳನ್ನು ; ಅಯುಕ್ತಃ=ಅನ್ಯತ್ರದಲ್ಲಿ ಸೇರಿಸಿದನೋ; ತತ್=ಆ ಕಾಲದಲ್ಲಿ ಅಥವಾ ಸೂರ್ಯಾಸ್ತಮಯಾನಂತರದಲ್ಲಿ; ರಾತ್ರಿ=ರಾತ್ರಿಯನ್ನು ; ವಾಸಃ=ಅಂಧಕಾರವನ್ನು ; ಸಿಮಸ್ಮೈ=ಸ್ವರ್ಗಲೋಕದಲ್ಲಿ; ತನುತೇ=ವ್ಯಾಪ್ತಿಮಾಡುತ್ತಾನೆ.

ಪರಮಾತ್ಮನ ಪರ:- ಹೇ ದೇವ=ಎಲೋ ಕ್ರೀಡಾದಿಗುಣವಿಶಿಷ್ಟನಾದ ಪರಮಾತ್ಮನೇ! ತ್ವಂ=ನೀನು; ಕರ್ತೋಃ=ಕರ್ತನಾದಂಥಾ; (ಜಗತ್ ಪ್ರವರ್ತಕನಾದ ಪ್ರಸಿದ್ಧಸೂರ್ಯನ) ಮಧ್ಯಾ=ಮಧ್ಯದಲ್ಲಿದ್ದು ಜಗತ್ತನ್ನು ಧಾರಣಾಮಾಡುತ್ತೀಯೆಂದು ಅರ್ಥ; ತ್ವನ್ಮಹಿತ್ವಂ=ನಿನ್ನ ಮಹಿಮೆಯು; ಸಧಸ್ಥಾತ್=ಊರ್ಧ್ವಭಾಗದಲ್ಲಿರುವ ಇಂದ್ರಾಧಿಪತ್ಯಲೋಕವಾದ ಸ್ವರ್ಗಲೋಕದಲ್ಲಿ (ಅಥವಾ ಸಮಸ್ತಜಗತ್ತಿನಲ್ಲಿ); ಅಯುಕ್ತಃ=ಸಂಬಂಧವನ್ನು ಹೊಂದಿ ವ್ಯಾಪ್ತವಾಗುತ್ತವೆಂದು ಅರ್ಥ; ರಾತ್ರಿ=ರಾತ್ರಿಕಾಲದಲ್ಲಿ; ಸಿಮಸ್ಮೈ=ಸರ್ವಲೋಕಗಳಲ್ಲಿಯೂ; ವಾಸಃ=ವಾಸವು; ತನುತೇ=ವಿಸ್ತಾರವಾಗಿ ಮಾಡುತ್ತೀಯೆಂದು ಅರ್ಥ.

ತನ್ನಿತ್ಯಸ್ಯ ವರುಣಸ್ಯಾಭಿಚಕ್ಷೇ ಸೂರ್ಯೋ ರೂಪಂ ಕೃಣುತೇ ದ್ಯೌರುಪಸ್ಥೇ |

ಅನಂತಮನ್ಯದ್ರಶದಸ್ಯ ಪಾಜಃ ಕೃಷ್ಣಮನ್ಯದ್ಧಂತಸ್ಸಂಭರಂತಿ || 18 ||

ಸೂರ್ಯನ ಪರ:- ತತ್= ಆ ಉದಯಕಾಲದಲ್ಲಿ; ಮಿತ್ರಸ್ಯ=ಸೂರ್ಯಗೆ; ವರುಣಸ್ಯ=ವರುಣನಿಗೂ; ಅಭಿಚಕ್ಷೇ=ಅಭಿಮುಖವಾಗಿ; ದ್ಯೌಃ=ಅಂತರಿಕ್ಷದಲ್ಲಿ ಅಥವಾ ಮಹರ್ಲೋಕದಲ್ಲಿ ; ಉಪಸ್ಥೇ=ಮಧ್ಯಭಾಗದಲ್ಲಿ ಸಮೀಪದಲ್ಲಿರುವ; ಸೂರ್ಯಃ=ಸೂರ್ಯನ; ರೂಪಂ=ಪ್ರಕಾಶ ತೇಜಸ್ಸನ್ನು ; ಕೃಣುತೇ=ಮಾಡುತ್ತಾನೆ; ಅಸ್ಯ=ಈ ಸೂರ್ಯನ; ಹರಿತಃ=ಅಶ್ವಗಳು ಅಥವಾ ಕಿರಣಗಳು; ಅನಂತಂ=ಅಪಾರವಾಗಿರುವ; ಅನ್ಯತ್=ಮತ್ತೊಂದು ವಿಧವಾದ; ರುಶತ್=ಪ್ರಕಾಶಿಸುತ್ತಿರುವ; ಪಾಜಃ=ರಕ್ಷಣಮಾಡತಕ್ಕ ; ಅನ್ಯತ್=ಮತ್ತೊಂದು ಆದ ; ಕೃಷ್ಣಂ=ಕಪ್ಪಿಗಿನ ಕತ್ತಲನ್ನು ; ಸಂಭರಂತಿ=ಧಾರಣಮಾಡುತ್ತಾನೆ ಎನ್ನಲಾಗಿ, ಈ ಸೂರ್ಯಾಸ್ತಮಯಾನಂತರದಲ್ಲಿ ಅಪಾರವಾಗಿರುವ ಅಂಧಕಾರಪ್ರಾಪ್ತವಾಗುತ್ತದೆಂದು ಅರ್ಥ.

ಪರಮಾತ್ಮನ ಪರ:-ಮಿತ್ರಸ್ಯ= ರಕ್ಷಣಮಾಡತಕ್ಕ ಸಮಸ್ತರಾದ ದೇವತಾಗಳ; ತತ್=ಮಧ್ಯದಲ್ಲಿ ವ್ಯಾಪ್ತನಾಗಿರುವ; ಹೇ ಸೂರ್ಯ=ಎಲೋ ಜ್ಞಾನಿಪ್ರಾಪ್ತನಾದ ಪರಮಾತ್ಮನೇ! (ನೀನು) ದ್ಯೌಃ=ಸ್ವರ್ಗಲೋಕ ಮೊದಲಾದ ಸರ್ವಲೋಕಗಳಿಗೆ; ಅಭಿ=ಎದುರಿಗೆ ಒಳಹೊರಗೆ; ಚಕ್ಷೇ=ನೋಡುತ್ತೀ ; ಉಪಸ್ಥೇ=ಸಮೀಪದಲ್ಲಿರುತ್ತೀಯೆ.; ರೂಪಂ=ಪ್ರಕಾಶವಾದ ಅಥವಾ ಮಹಿಮಾವುಳ್ಳ ನಿನ್ನ ತೇಜಸ್ಸನ್ನು ; ಕೃಣುತೇ=ಪ್ರಕಟಿಸಿ ಮಾಡುತ್ತೀಯೆ; ಪಾಜಃ=ಜನನ ಮರಣರಹಿತನಾದ ಸರ್ವರ ರಕ್ಷಕನಾದ ಪರಮಾತ್ಮನಾದ ನೀನು; ಅನಂತಂ=ದೇಶತಃ ಕಾಲತಃ ಗುಣತಃ

ಅಂತವಿಲ್ಲದ; ಕೃಷ್ಣಂ= ಉತ್ಕೃಷ್ಟ ಜ್ಞಾನಧನವುಳ್ಳ ; ರುಶತ್=ವೇದಾದಿ ಸರ್ವಶಬ್ದೋಚ್ಚಾರಕನಾದ; ರುಶತಃ=ರೋಷಯುಕ್ತವಾದ ಈ ಜಗತ್ತಿನ ದೇಶೆಯಿಂದ; ಅನ್ಯಂ=ಭಿನ್ನನಾದ; (ನಿನ್ನನ್ನು) ಸೂರ್ಯಸ್ಯಹರಿತಃ= ಪರಮಾತ್ಮನ ಸ್ವಕೀಯವಾದ ದೇಹದಲ್ಲಿ ಆತನ ಸ್ವಕೀಯವಾದ ತೇಜಸ್ಸು ; ಸಂಭರಂತಿ=ಧಾರಣಮಾಡುತ್ತದೆಯೆಂದು ಅರ್ಥ.

ಪರಮಾತ್ಮನು ತನಗೆತಾನೇ ಆಧಾರ ಮತ್ತೊಬ್ಬರು ಆತಗೆ ಆಧಾರರೂಪರಾದವರು ಇಲ್ಲವೆಂದು ಅರ್ಥ.

ಅದ್ಯಾದೇವಾ ಉದಿತಾ ಸೂರ್ಯಸ್ಯ ನಿರಂಹಸಃ ಖಪ್ತತಾ ನಿರವದ್ಯಾತ್ |

ತನ್ನೋ ಮಿತ್ರೋ ವರುಣೋ ಮಾಮಹಂ ತಾಮದ್ತಿಸ್ಸಿಂಧುಃ ಪೃಥಿವೀ ಉತ ದ್ಯೌಃ || 19 ||

ಸೂರ್ಯನ ಪರ:- ದೇವಾಃ= ಪ್ರಕಾಶಶೀಲಗಳಾದ ಸೂರ್ಯಕಿರಣಗಳಿರಾ; ಅದ್ಯಃ= ಈ ದಿವಸದಲ್ಲಿ; ಸೂರ್ಯಸ್ಯ=ಸೂರ್ಯನು; ಉದಿತಾಃ= ಉದಯವಾಗುತ್ತಾ ಇರಲಾಗಿ; ನಿರಂಹಸಃ=ಪಾಪಗಳ ಸಂಬಂಧವಿಲ್ಲದ ಅಥವಾ ದೋಷರಹಿತರಾದ; ನಿಷ್ಪಿಪ್ತತಃ=(ಅಂಧಕಾರವನ್ನು) ನಿತರಾಂ ಬಿಡಿಸಿ ರಕ್ಷಣಮಾಡಲಿ ; ಅವದ್ಯಾತ್=ಕಷ್ಟಗಳಿಂದ ಅಕ್ರಮಗಳಿಂದೇ; ನಿಷ್ಪಿಪ್ತತಃ=ನಿತರಾಂ ಬಿಡಿಸಿ ರಕ್ಷಣಮಾಡಲಿ; ನಃ=ನಮ್ಮಗಳ; ತತ್= ಆ ಪ್ರಾರ್ಥನವನ್ನು ; ಮಿತ್ರಃ=ಮಿತ್ರನಾಮಕನಾದ ಸೂರ್ಯನು; ವರುಣಃ=ಸುಖರೂಪನಾದ ವರುಣನು ; ಅದಿತಿಃ=ಅದಿತಿಯು; ಸಿಂಧುಃ= ಸಮುದ್ರವು; ಪೃಥಿವೀ=ಭೂಮಿಯು; ಉತ= ಮತ್ತು; ದ್ಯೌಃ=ಅಂತರಿಕ್ಷ ಅಭಿಮಾನಿ ದೇವತಾಗಳು; ಮಾಮಹಂತಾಂ= ನನ್ನ ರಕ್ಷಣೆಮಾಡಲಿ.

ಪರಮಾತ್ಮನ ಪರ:- ಈ ಮೇಲೆಕಂಡಪ್ರಕಾರ ತಿಳಿದುಕೊಂಡವನಿಗೆ ಈ ಅದ್ಯಾದೇವಾ ಎಂಬುವ ಋಕ್ ನಿಂದ ಫಲವನ್ನು ಹೇಳುತ್ತಾರೆ. (ಹ್ಯಾಗೆಂದರೆ) ಅದ್ಯಾಃ=ಉಪಜೀವ್ಯರಾದ; ದೇವಾಃ=ಜ್ಞಾನಿಗಳರಾ ಅಥವಾ ದೇವತೆಗಳಿರಾ; ಸೂರ್ಯಸ್ಯ ಅಶ್ವಾಃ= ಪರಮಾತ್ಮವಿಷಯಕವಾದ ಇಂದ್ರಿಯಜನ್ಯಜ್ಞಾನದಿಂದ (ಅಥವಾ) ಉದಿತಾ=ಉದುತ್ತಂ ಮೊದಲು ಇದುವರೆವಿಗೆ ಹೇಳಿದ ಹದಿನೆಂಟುಋಕ್ ಪ್ರತಿಪಾದ್ಯ ಭಗವತ್ ಜ್ಞಾನ ಸಾಮರ್ಥ್ಯದಿಂದ (ಈ ಕೆಳಗೆ ಹೇಳುವ) ಮಿತ್ರಃ=ರಕ್ಷಕನಾದ ಮಿತ್ರನಾಮಕ; ವರುಣಃ=ಸುಖರೂಪನಾದ ವರುಣನಾಮಕ; ಅದಿತಿಃ=ಅದಿತಿಯಲ್ಲಿ ಅವತರಿಸಿದ ತ್ರಿವಿಕ್ರಮನಾಮಕ; ಸಿಂಧುಃ=ಸಮುದ್ರನಾಮಕ; ಪೃಥಿವೀ=ಪೃಥುತ್ವಾತ್ ಪೃಥಿವೀಯೆಂದು ಮೇಲೆಹೇಳಿದ ಪ್ರಕಾರ ಪೃಥಿವೀನಾಮಕ; ಉತ=ಮತ್ತು; ದ್ಯೌಃ=ದ್ಯುನಾಮಕ ಸರ್ವಶಬ್ದವಾಚ್ಯನಾದ ಪ್ರಸನ್ನನಾದ; ಖಪ್ತತಾತ್=ಸರ್ವಜಗತ್ತಾಲಕನಾದ; ನಿರವದ್ಯಾತ್=ದೋಷರಹಿತನಾದ; (ಪರಮಾತ್ಮನ ಪ್ರಸಾದದಿಂದ) ನಿರಂಹಸಃ= ಪಾಪಗಳನ್ನು ಕಳೆದುಕೊಂಡವರಾಗಿ; ಉದಿತಾಃ=ತದ್ವಾರಾ ಉತ್ಪನ್ನವಾದ ಉತ್ಕೃಷ್ಟಜ್ಞಾನದಿಂದ ಉಪಸ್ಥಾನ ಮಾಡಿದ ನಂತರ; ನಃ=ನಮ್ಮಗಳನ್ನು; ಮಾ=ನನ್ನಿಂದ(ಮಾಡಲ್ಪಟ್ಟ ಪೂಜಾವನ್ನು ದಯಾಸಹಿತ ಸ್ವೀಕಾರಮಾಡಿ) ಮಾಂ=ನನ್ನನ್ನು; ಮಹಂತಾಂ=ರಕ್ಷಣಮಾಡಲಿ ಅಭಿಮಾನಮಾಡಲಿ.)

ನಾಸತ್ಯಾಭ್ಯಾಂ ಬರ್ಹಿರಿವ ಪ್ರವೃಂಜೇ || ೧೦ ||

ಸೂರ್ಯನ ಪರ:- ನಾಸತ್ಯಾಭ್ಯಾಂ= ಅತ್ಯಂತ ಸತ್ಯಗಳಾದ ಈ ಸಂಧ್ಯಾಗಾಯತ್ರೀಗಳಿಂದ; ಬರ್ಹಿರಿವ=ಅಗ್ನಿಯೋಪಾದಿಯಲ್ಲಿ ಅಥವಾ ದರ್ಭದೋಪಾದಿಯಲ್ಲಿ; ಪ್ರವೃಂಜೇ=ನಮ್ಮ ಪಾಪಗಳನ್ನು ಭೇದಿಸಲಿ.

ಪರಮಾತ್ಮನ ಪರ:- ಅಹಂ= ನಾನು; ಸತ್ಯಾಭ್ಯಾಂ=ಸತ್ಯವಚನಶೀಲಗಳಾದ ಜನರ; ಬರ್ಹಿಃ(ಬಹಿಃ)=ಹೊರಗೆ; ನ ಪ್ರವೃಂಜೇ= ಹೋಗುವುದಿಲ್ಲ ಇವ=ಸ್ಪಷ್ಟವಾಗಿ; ನ ಪ್ರವೃಂಜೇ=ಹೋಗುವುದಿಲ್ಲ

(ಎಂದು ಹೃದಯವನ್ನು ಮುಟ್ಟಿಕೊಂಡು ಜಪ ಮಾಡಬೇಕು)

ಶ್ರೀ ಮಧ್ವಾಂತರ್ಯಾಮಿನ್ || ಹರಿಃ || ೧೦ || **ಸವಿತಾ ಪಶ್ಚಾತ್ತಾತ್ಸವಿತಾ ಪುರಸ್ತಾತ್ಸವಿತೋತ್ತರಾತ್ತಾತ್ಸವಿತಾಧರಾತ್ತಾತ್ | ಸವಿತಾ ನಃ ಸುವತು ಸರ್ವತಾತಿಂ ಸವಿತಾನೋ ರಾಸತಾಂ ದೀರ್ಘಮಾಯುಃ || ಹರಿಃ || ೧೦ ||**

ಸೂರ್ಯನ ಪರ:- ನಃ=ನಮ್ಮಗಳಿಗೆ; ಸವಿತಾ=ಸೂರ್ಯನು; ಪಶ್ಚಾತ್ತಾತ್=ಹಿಂದಕಡೆ; ಪುರಸ್ತಾತ್=ಎದುರಿಗೆ; ಉತ್ತರಾತ್ತಾತ್=ಮೇಲೆಭಾಗದಲ್ಲಿ; ಅಧರಾತ್ತಾತ್=ಕೆಳಭಾಗದಲ್ಲಿ; ನಃ=ನಮ್ಮಗಳಿಗೆ; ಸರ್ವತಾತಿಂ=ಸರ್ವಕಾಲದಲ್ಲಿಯೂ; ಸವಿತಾ=ಸೂರ್ಯನು ; ಸುವತು=ಸುಖವನ್ನುಂಟುಮಾಡಲಿ ; ನಃ= ನಮ್ಮಗಳಿಗೆ ; ಸವಿತಾ=ಸೂರ್ಯನು ; ಆಯುಃ=ಆಯುಸ್ಸನ್ನು ; ರಾಸತಾಂ=ಕೊಡಲಿ .

ಪರಮಾತ್ಮನ ಪರ:- ನಃ=ನಮ್ಮಗಳಿಗೆ ; ಸವಿತಾ=ಸವಿತೃಶಬ್ದವಾಚ್ಯನಾದ ಸೃಷ್ಟಿಕರ್ತನಾದ ಪರಮಾತ್ಮನು ; ಪಶ್ಚಾತ್ತಾತ್=ಹಿಂದಿನ ಜನ್ಮಗಳಲ್ಲಿದ್ದಂತೆ ;

ಪುರಸ್ಥಾತ್= ತಾತ್ಕಾಲಿಕ ಜನ್ಮಗಳಲ್ಲಿಯೂ ; ಉತ್ತರಾತಾತ್=ಮುಂದೆಬರುವ ಜನ್ಮಗಳಲ್ಲಿಯೂ ; ಅಧರಾತಾತ್= ಭೂಲೋಕಕ್ಕೆ ಮೇಲುಭಾಗದಲ್ಲಿರುವ ಲೋಕಗಳಲ್ಲಿಯೂ; ನಃ=ನಮ್ಮಗಳಿಗೆ; ಸರ್ವದಾ=ಸರ್ವಕಾಲಗಳಲ್ಲಿಯೂ; ಅತಿ=ವಿಪುಲವಾಗಿ; ಸವಿತಾ=ಸವಿತೃ ನಾಮಕ ಪರಮಾತ್ಮನು ; ಸುವತು= (ಸರ್ವಾಭೀಷ್ಟಗಳನ್ನು) ಉಂಟುಮಾಡಲಿ ; ನಃ=ನಮ್ಮಗಳಿಗೆ ; ಸವಿತಾ=ಪರಮಾತ್ಮನು ; ಆಯುಃ= ದೀರ್ಘವಾದ ಆಯುಸ್ಸುಳ್ಳ ಮೋಕ್ಷವನ್ನು ವೈಕುಂಠಲೋಕವನ್ನು ; ರಾಸತಾಂ=ಕೊಡಲಿ .

ಅಭಿವಾದನ:-

॥ಓಂ॥ ಶಾಂತಿಃಶಾಂತಿಃ ಶಾಂತಿಃ ॥ಓಂ ಭದ್ರನ್ನೋ ಅಭಿವಾದಯೇ | ಚತುಃಸ್ವಾಗರ ಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು | ಸಮಸ್ತಸನ್ತಂಗಲವಾಪ್ತಿರಸ್ತು ॥

ಆಂಗೀರಸ- ಬಾರ್ಹಸ್ಪತ್ಯ - ಭಾರದ್ವಾಜ- ತ್ರಯಾರ್ಷೇಯ- ಪ್ರವರಾನ್ವಿತ - ಭಾರದ್ವಾಜಸ- ಗೋತ್ರೋದ್ಭವಸ್ಯ- ಆಶ್ವಲಾಯನ ಸೂತ್ರಸ್ಯ ಋಕ್ ಶಾಖಾಧ್ಯಾಯೀ (ಹೆಸರನ್ನು ಹೇಳುವುದು) ಶರ್ಮ ಅಹಂಭೋ ಅಭಿವಾದಯೇ॥ (ಎಂದು ಅವರವರ ಗೋತ್ರವನ್ನು ಹೇಳಿ ನಮಸ್ಕರಿಸಿ)

ಮಧ್ವಾಂತರ್ಯಾಮಿನ್ ಹರಿಃ ಓಂ ॥ ಏಹಿತ್ವ ಶೀಘ್ರಂ ವೈ ದೇವೀ ಗಾಯತ್ರೀ ಬ್ರಹ್ಮ ರೂಪಿಣೀ |

ಜಪಾನುಷ್ಠಾನ ಸಿದ್ಧ್ಯರ್ಥಂ ಪ್ರವಿಶ್ಯ ಹೃದಯಂ ಮಮ ॥

॥ಓಂ ಅಸಾವಾಧಿತ್ಯೋ ಬ್ರಹ್ಮಓಂ॥

ಭೂತೋಚ್ಚಾಟನೆ , ಭೂಶುದ್ಧಿ ಗಾಯತ್ರಾಹ್ವಾನ ಗಾಯತ್ರೀಮಂತ್ರಜಪ ಇತ್ಯಾದಿಗಳನ್ನು ಪ್ರಾತಃಸಂಧ್ಯಾದಂತೆಯೇ ಮಾಡುವುದು.

ಗಾಯತ್ರೀ ಜಪಾನಂತರ

ಸಂಧ್ಯಾ ಕರ್ಮಸಮರ್ಪಣೆ

ಯಸ್ಯ-ಸ್ಮೃತ್ಯಾ- ಚ- ನಾಮೋಕ್ತಾ- ತಪೋ- ಸಂಧ್ಯಾಕ್ರಿಯಾದಿಷು |

ನ್ಯಾನಂ- ಸಂಪೂರ್ಣತಾಂ- ಯಾತಿ- ಸದ್ಯೋ- ವಂದೇ ತಮಚ್ಯುತಂ |

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ |

ಯತ್ಕೃತಂತು ಮಯಾದೇವ ಪರಿಪೂರ್ಣಂ ತದಸ್ತುಮೇ ॥

ಅನೇನ ಶ್ರೀಮಧ್ವಾಂತರ್ಯಾಮಿನ್ ಶ್ರೀಕೃಷ್ಣಸ್ಯ ವೀರ್ಯೇಣ ಮಯಾ ಚರಿತ ಮಾಧ್ಯಾನ್ತಿಕ ಸಂಧ್ಯಾವಂದನೇನ

ಶ್ರೀ ಮಧ್ವಾಂತರ್ಯಾಮಿನ್ ಶ್ರೀಲಕ್ಷ್ಮೀನರಸಿಂಹಾಭಿನ್ನ- ಶ್ರೀ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣ ಪ್ರೀಯತಾಂ ಪ್ರೀಯತೋ ವರದೋ ಭವತು ॥ ಶ್ರೀ ಮಧ್ವಾಂತರ್ಯಾಮಿನ್ ಶ್ರೀ ಕೃಷ್ಣಾರ್ಪಣಮಸ್ತು (ಎಂದು ನೀರನ್ನು ಬಿಡುವುದು, ನಂತರ ಆಚಮನೆ ಮಾಡುವುದು)

ಮಧ್ಯೇ ಮಂತ್ರ ತಂತ್ರ ಸ್ವರವರ್ಣ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೇ॥

ಶ್ರೀ ಮಧ್ವಾಂತರ್ಯಾಮಿನ್ ಶ್ರೀ ಅಚ್ಯುತಾಯನಮಃ ಅನಂತಾಯನಮಃ ಗೋವಿಂದಾಯನಮಃ ಶ್ರೀ ಅಚ್ಯುತಾನಂತ ಗೋವಿಂದೇಭ್ಯೋ ನಮಃ॥

ಕಾಯೇನ ವಾಚಾ ಮನಸೇಂದ್ರಿಯೈವ ಬುದ್ಧ್ಯಾತ್ಮನಾ ವಾನುಸೃತಸ್ವಭಾವಂ

ಕರೋಮಿ ಯದ್ಯತ್ಸಕಲಂ ಪರಸ್ಮೈ ಶ್ರೀ(ಮಧ್ವಾಂತರ್ಯಾಮಿನ್) ನಾರಾಯಣಾಯೇತಿ ಸಮರ್ಪಯಾಮಿ॥

ಶ್ರೀ ಮಧ್ವಾಂತರ್ಯಾಮಿನ್ ಶ್ರೀಕೃಷ್ಣಾರ್ಪಣಮಸ್ತು.

ಶ್ರೀಮಧ್ವಾಚಾರ್ಯರಲ್ಲಿ, ಶ್ರೀವಾದಿರಾಜರಲ್ಲಿ, ಮತ್ತು ಶ್ರೀರಾಘವೇಂದ್ರರಲ್ಲಿ, ಸಮಸ್ತ ಸಕಲ ಸದ್ವೈಷ್ಣವರಲ್ಲಿ ಯಾವಾಗಲೂ

ಮಧ್ವಶಾಸ್ತ್ರಕಲಿಯಲು ಅನುಕೂಲ ಮಾಡಿಕೊಡಿ ಎಂದು ಬೇಡಿಕೊಳ್ಳಬೇಕು.

-: ಸಾಯಂಕಾಲದ ಸಂಧ್ಯಾವಂದನೆ :-

ಸಾಯಂಕಾಲದ ಸಂಧ್ಯಾವಂದನೆಯು ಪ್ರಾತಸ್ಸಂಧ್ಯಾವಂದನೆಯಂತೆಯೇ ; ಯಾವ ಕೆಲವು ಭಾಗಗಳು ವ್ಯತ್ಯಾಸವಿರುವುವೋ ಅದನ್ನು ಮಾತ್ರ ಇಲ್ಲಿ ಬರೆಯಲಾಗಿದೆ.

ಜಲಾಭಿಮಂತ್ರಣದಲ್ಲಿ ಅಗ್ನಿಶ್ವೇತೃಸ್ಯ ಮಂತ್ರಸ್ಯ ಹಿರಣ್ಯಗರ್ಭಋಷಿಃ ಅಗ್ನಿಮಾಮನ್ಯು ಮನ್ಯುಪತಯೋ ಆಹರ್ದೇವತಾ ಪ್ರಕೃತೀಚ್ಛಂದಃ ಜಲಾಭಿಮಂತ್ರಣೇ ವಿನಿಯೋಗಃ | (ಈ ಪ್ರಕಾರವಾಗಿ ಮಂತ್ರಋಷಿ, ಛಂದಸ್ಸು, ದೇವತಾ)

ಶ್ರೀ ಮಧ್ವಾಂತರ್ಯಾಮಿನ್ ಹರಿಃ ಓಂ || ಅಗ್ನಿಶ್ಚ ಮಾಮನ್ಯುಶ್ಚ ಮನ್ಯುಪತೇಶ್ಚ ಮನ್ಯು ಕೃತೇಭ್ಯಃ | ಪಾಪೇಭ್ಯೋ ರಕ್ಷಂತಾಮ್ | ಯದಹ್ನಾ ಪಾಪಮಕಾರ್ಷಮ್ | ಮನಸಾ ವಾಚಾಹಸ್ತಾಭ್ಯಾಂ ಪದ್ಭ್ಯಾಮುದರೇಣ ಶಿಶ್ಯಾ | ಅಹಸ್ತದವಲಂಪತು | ಯತ್ ಕಿಂಚ ದುರಿತಂ ಮಯಿ | ಇದಮಹಂ ಮಾಮಮೃತಯೋನೌ | ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ || ಓಂ || (ಇದು ಮಂತ್ರವು)

ಕಾಲಾತೀತಾಘ್ನಿಪ್ರದಾನಮಂತ್ರ:

ಓಂ ಮೋಷ್ಣಾದ್ಯೇತೃಸ್ಯ ಮಂತ್ರಸ್ಯ ಕಾಣೋಮೇಧಾಧಿರಾಂಗಿರಸಪ್ರಿಯಮೇಧಶ್ಚದ್ಯಾರು ಋಷಿಃ | ಇಂದ್ರೋ ದೇವತಾ | ತ್ರಿಷ್ಠಪ್ ಛಂದಃ | ಕಾಲಾತಿಕ್ರಮದೋಷಪ್ರಾಯಶ್ಚಿತ್ತಾಘ್ನಿಪ್ರದಾನೇ ವಿನಿಯೋಗಃ ||

(ಶ್ರೀಮಧ್ವಾಂತರ್ಯಾಮಿನ್) ಶ್ರೀಹರಿಃ || ಓಂ || ಮೋಷ್ಣಾದ್ಯದುರ್ಹಣಾವಾನ್ ಸಾಯಂಕರದಾರೇ ಅಸ್ಮತ್ | ಅಶ್ರೀರ ಇವಜಾಮಾತಾ || ಹರಿಃ ಓಂ ||

ಪದಚ್ಛೇದ:-⁽¹¹⁾ ಮೋ, ಇತಿ, ಸು, ಅದ್ಯ, ದುಃ, ಹಣಾವಾನ್, ಸಾಯಂ, ಕರತ್ ಅರೇ, ಅಸ್ಮತ್, ಅಶ್ರೀರಃ, ಇವ, ಜಾಮಾತಾ |
 ಅರ್ಥ:- ದುರ್ಹಣಾವಾನ್= ಶತ್ರುಗಳಿಂದ ಸಹಿಸಲಿಕ್ಕೆ ಆಗದಿರುವಂತೆ ಹೊಡೆಯತಕ್ಕ ಇಂದ್ರನೇ, ಅದ್ಯ-ಈಗ, ಅಸ್ಮದಾರೇ-ನಮ್ಮಗಳಿಗೆ ಸಮೀಪವನ್ನು ಕುರಿತು, ಆಗಚ್ಛತು=ಬರತಕ್ಕವನಾಗು; ಸು=ಅತಿಶಯವಾಗಿ; ಸಾಯಂ=ಹಗಲಿನ ಅವಸಾನಕಾಲವನ್ನು ಅಂದರೆ ಸಾಯಂಕಾಲವನ್ನು ಮೋಽಕರತ್=ಮಾಡಬೇಡ, ಅಂದರೆ ನನ್ನ ಸಮೀಪಕ್ಕೆ ಬರಲು ಸಾಯಂಕಾಲ ಪರ್ಯಂತ ವಿಳಂಬ ಮಾಡಬೇಡವೆಂದು ತಾತ್ಪರ್ಯ. ಅದು ಹೇಗೆಂದರೆ, ದೃಷ್ಟಾಂತದಿಂದ ವಿವರಿಸುತ್ತದೆ. ಅಶ್ರೀರಃ=ಗುಣಗಳಿಂದ ರಹಿತನಾದ ಕುಸ್ಥಿತನಾದ, ಜಾಮಾತಾ=ಅಳಿಯನು, ಹೇಗೆ ಅನೇಕಾವರ್ತಿ ಅಹ್ವಾನಿಸಲ್ಪಟ್ಟಾಗ್ಯೂ ಸಾಯಂಕಾಲಪರ್ಯಂತವಾಗಿಯೂ ಮನೆಗೆ ಬರದಂತೆ ಕಾಲವಿಳಂಬವನ್ನು ಮಾಡಬೇಡ ಎಂದು ಅರ್ಥ.

ನಂತರ ಹಸ್ತದಲ್ಲಿ ಉದಕವನ್ನು ಹಾಕಿಕೊಂಡು;

ಉತ್ತಿಷ್ಠೋತ್ತಿಷ್ಠ ಗಂತವ್ಯಂ ಪುನರಾಗಮನಾಯ ಚ |
 ಉತ್ತಿಷ್ಠದೇವೀಸ್ಥಾತವ್ಯಂ ಪ್ರವಿಶ್ಯ ಹೃದಯಂ ಮಮ ||

ಎಂದು ಪ್ರದಕ್ಷಿಣಾಕಾರವಾಗಿ ನೀರನ್ನು ಸುತ್ತುಗಟ್ಟತಕ್ಕದ್ದು. ನಂತರ ಬಾಕಿಯಂತೆ ಬೆಳಗಿನ ಸಂಧ್ಯಾವಂದನೆಯಂತೆಯೇ.

ಶ್ರೀತಿಮ್ಮಣ್ಣಾರ್ಯರು:- ಶ್ರೀಗುರುಭ್ಯೋನಮಃ | ಶ್ರೀಮಧ್ವಾಂತರ್ಯಾಮಿನ್ ಶ್ರೀಲಕ್ಷ್ಮೀಹಯಗ್ರೀವಾಯನಮಃ || ಅಥ ಸಾಯಂಸಂಧ್ಯಾಮಂತ್ರಃ ||

ಪ್ರಾಯಃ ಪ್ರಾತಃ ಸಂಧ್ಯಾವಿನಿಯುಕ್ತಃ | ಅತ್ರಾಪಿ ವಿನಿಯುಕ್ತ ಸ್ವಲ್ಪಮಂತ್ರಃ ವಿಶೇಷಾಃ ತೇ ವ್ಯಾಖ್ಯಾಯಂತೇ || ಅಗ್ನಿಶ್ವೇತಿ || ಅಹರ್ದೇವತಾ | ಯದಹ್ನಾ ಅಹಸ್ತದವಲಂಪತು | ಸತ್ಯೇಜ್ಯೋತಿಷೀತಿ ಪ್ರಾಶನೇ ವಿಶೇಷಃ | ಅಗ್ನಿಃ ಅಗ್ರ್ಯತ್ವಾದಗ್ನಿನಾಮಾಸೌ ಇತ್ಯುಕ್ತೇಃ | ಅಗ್ರ್ಯತ್ವಾದಿ ಗುಣವಿಶಿಷ್ಟಃ | ಶ್ರೀಹರಿಃ ಅಹಃ ಹಾತುಮಶಕ್ಯತ್ವಾದಹಃ ಶ್ರೀಹರಿಃ | ಪ್ರಾಣೋಹ್ಯೈಥ ಚ ವಾಬ್ಜಶೀತ್ಯುಕ್ತೇಃ

(11) ಈ ಅರ್ಥವನ್ನು ಶ್ರೀಕಡ್ಡಿಶ್ರೀನಿವಾಸಾಚಾರ್ಯರ ಪುಸ್ತಕದಿಂದ ಬರೆದಿದೆ.

। ಶ್ರೀಪ್ರಾಣಃ ಸತ್ಯೇ ಸಾಧುಗುಣೇ | ಅನ್ಯತ್ಸಮಂ | ಉಪಸ್ಥಾನ ಮಂತ್ರ ವಿಶೇಷಃ | ಸಾಯಂ ತು ವಾರುಣೇಭಿಸ್ತು ಉಪಸ್ಥಾನಂ
ಪ್ರದಕ್ಷಿಣಂ ಕುರ್ವನ್ ದಿಶೋ ನಮಸ್ಕುರ್ಯಾತ್ | ದಿಗೀಶಾಂಶ್ಚಪೃಥಕ್ ಪೃಥಗಿತೃಕ್ತೇಃ |

|| ಇತಿ ಸಾಯಂ ಸಂಧ್ಯಾ || ಶ್ರೀಮಧ್ವಾಂತರ್ಯಾಮಿನ್ ಶ್ರೀ ಕೃಷ್ಣಾಯ ನಮಃ || ಶ್ರೀಮದ್ವೇಶಾರ್ಪಣಮಸ್ತು ||

(ಈ ಭಾಷ್ಯದ ಮಧ್ಯಾನ್ತದ ಸಂಧ್ಯಾವಂದನೆಯ ಭಾಗವು ದೊರೆತಿಲ್ಲ. ಎಲ್ಲಿಯಾದರೂ ದೊರೆತಲ್ಲಿ ಅಥವಾ ಇದ್ದರೆ ತಿಳಿಸಿದಲ್ಲಿ
ಗಣಕೀಕರಣವನ್ನು ಮಾಡುತ್ತೇನೆ.)

ಶ್ರೀಹನುಮದ್ಭೀಮಸುಮದ್ವಹಂಸಾಂತರ್ಯಾಮಿನ್ ಶ್ರೀಮದ್ವೇಶಾರ್ಪಣಮಸ್ತು ||

ಶ್ರೀತಿಮ್ಮಣ್ಣಾರ್ಯರಿಗೆ ನಮಸ್ಕಾರಗಳು, ಶ್ರೀಗುರುರಾವ್ ರವರಿಗೆ ನಮಸ್ಕಾರಗಳು ||

ಪೃಥ್ವೀಮಂಡಲಮಧ್ಯಸ್ಥಾಃ ಶ್ರೀಪೂರ್ಣಬೋಧ ಮಶಾನುಗಾಃ |

ವೈಷ್ಣವಾಃ ವಿಷ್ಣುಪ್ರದಯಾಃ ತಾನ್ ನಮಸ್ಯೇ ಗುರೂನ್ಮಮ ||

“ಶರ್ವಾದಿಸರ್ವಗೀರ್ವಾಣ ನಿರ್ವಾಣಗತಿಹೇತವಃ |

ಪೂರ್ಣಪ್ರಜ್ಞಪದಾಂಭೋಜಪಾಂಸವಃ ಪಾಂತುನಃ ಸದಾ || ”

ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ.

e-mail anandsib@vsnl.com